Greenko Solar Energy Private Limited

CIN: U40108TG2010PTC067974



Date: 15.03.2024

KA01/MoEF&CC-FCS-1/240315

To Deputy Conservator of Forests Gathapraba Division Gokak

Sub: Proposal for diversion of 160.4 ha. of forest land in Sy. No.138 and 146 of Karlakatti Village, Sy. No.128,129 and 130 of Chakrageri Village and Sy. No.3 and 4 of Kagihal Village, Savadatti (Saundatti) Taluk, Belagavi District (Ghataprabha Division Gokak) for construction of Standalone Pumped Storage Component of Saundatti Integrated Renewable Energy Project (IREP) in favour of the M/s. Greenko Solar Energy Private Limited, Bengaluru, Karnataka State (Online Proposal No. FP/KA/HYD/37723/2018). - Submission of Compliance Report to the Stage-I (In-Principal) Forest Clearance Stipulations-reg

- Ref: 1. MoEF & CC, New Delhi, In- Principal (Stage-I) Forest Clearance vide File No.8-29/2021-FC Dated: 12-07-2022.
 - 2. Govt of Karnataka, communication of In- Principal (Stage-I) vide letter No. A5(2).GFL.CR-27/2018-19 dated 21/07/2022.
 - 3. DFO, Gokak Demand Note Vide No.B2/ Land/Greenko/FC/2022-21/2023-24 dated 28/02/2024.

Dear Sir,

With reference to the above subject matter, the State Govt vide ref (2) above has directed to submit compliance report to the conditions stipulated in Stage-I Forest Clearance.

Accordingly, the necessary compliance report to the conditions stipulated in Stage-I Forest Clearance letter is herewith submitted for your kind consideration and processing of file for Stage II Forest Clearance.

Thanking You Yours Sincerely

For Greenko Solar Energy Private Limited.

Ener

Authorized Signatory

Encl: As above

Copy to:

- 1. Principal Chief Conservator of Forest, Aranya Bhavan Malleswaram, Bangalore, karnatka.
- 2. Chief Conservator of Forest, Khade Bazar, Raviwar Peth, Belagavi, Karnataka.

#	Condition	Reply
Α	Conditions which need to be complied pr Forest Department and compliance is to b	ior to handing over of forest land by the State e submitted prior to Stage-II approval:
	The User Agency shall transfer online, the Net Present Value (NPV) of the forest land being diverted (i.e. 160.4 ha of forest land) under this proposal, as per this Ministry's issued vide letters dated 06.01.2022 and 22.03.2022. The requisite funds shall be transferred through online portal into National Authority CAMPA account of the State Concerned;	 An amount of Rs 15,36,27,912/- towards Net Present Value (NPV) has been deposited in CAMPA account of the State through RTGS UTR NO: ICICR52024031200612304. (Copy is enclosed at Annexure-01)
ii	The State Government is requested to submit the Study report about the impact on Aquatic faunal species of the reservoir due to the project before the grant of stage-II approval	 The State Govt has entrusted the study on Aquatic faunal species of the reservoir due to the project to EMPRI, (A Govt of Karnataka Undertaking). EMPRI has submitted the report/findings to PCCF, Govt of Karnataka vide letter dated 01-08-2023. (Copy of report is enclosed at Annexure-02-A). Here by undertake to comply the recommendation of EMPRI report and necessary undertaking is enclosed. (Copy of report is enclosed at Annexure-02-B).
iii	A joint survey of all the proposed 5 survey numbers for CA plantation be carried out with the help of Revenue & Forest Department in presence of the legal stakeholders to finalize the net area of the plantation free from all encumbrances. Illegal encroachments, if any, identified after the joint demarcation should be evicted as per the laws in force;	• In Bidar District, user agency has provided 88.95 Ha of Non-Forest Land (NFL) in Dabka (V) and Chimagaon (V). However, this land patch was retained by the forest dept for conservation of Lesser florican without any plantations. Accordingly, for plantation purpose, another patch of 88.98 Ha Degraded Forest Land (DFL) has



#	Condition	Reply
		land is free from encroachment and free from encumbrances (Copy enclosed at Annexure-02-C) and thereafter, CA scheme on DFL patch has been prepared for Rs 21,26,55,200/- Balance, CA Land (NFL) of 78.10 Ha has been provided in Madikeri with CA scheme for Rs 96,90,000/-
iv	The proposed CA land (both NFL and DFL), as identified by the State Forest Department should be notified as either PF or RF by the State Government prior to Stage-II approval;	 Protected Forest (PF) Notifications of NFL in Bidar and Madikeri Districts is enclosed at Annexure-03
V	The non-forest land proposed for CA shall be transferred and mutated in the name of Forest Department and notified as RF/PF prior to Stage-II approval. A copy of the original notification declaring the non-forest land under Section 4 or Section 29 of the Indian Forest Act, 1927, or under the relevant section of the State Forest Act as the case may be, will be submitted by the State Government prior to Stage-II approval;	 Non forest land proposed for CA has been transferred to and Mutated in the name of Forest department and notified as Protected Forest (PF). (Refer Annexure-03)
vi	The land identified for the purpose of CA shall be clearly depicted on a Survey of India topo sheet of 1:50,000 scale;	 The land identified for the purpose of CA (Bidar and Madikeri) has been clearly depicted on a Survey of India topo-sheet in 1:50,000 scale as part of Forest Diversion Proposal. (Copy enclosed at Annexure-04)
vii	The cost of compensatory afforestation at the prevailing wage rates as per compensatory afforestation scheme and the cost of survey, demarcation and erection of permanent pillars if required on the CA land shall be deposited through online e-portal into the CAMPA account in advance with the Forest Department by the project authority. The CA will be maintained for 10 years. The scheme may	 An amount of Rs 22,23,45,200 has been deposited in CAMPA account towards CA scheme charges trough RTGS UTR NO: ICICR52024031200612304. (Refer Annexure-01)

#	Condition	Reply	
	include appropriate provision for anticipated cost increase for works scheduled for subsequent years;		
viii	All the funds received from the user agency under the project shall be transferred/deposited in CAMPA account only through e-portal (https://parivesh.nic.in/).	Total amount of Rs 38,90,51,513/- has been deposited in CAMPA account through UTR-ICICR52024031200612304, dated 12.03.2024. Description Amount (Rs) NPV 15,36,27,912 CA Scheme 22,23,45,200 Natural Regeneration of 14,92,201 local species CAT 47,65,000 Mitigative measures 68,21,200 (Ref Annexure-01)	
ix	The copy of approved CAT plan , if applicable shall be submitted in accordance to this Ministry's guidelines issued and commensurate funds shall be deposited in the account of National Authority, CAMPA through on-line portal;	Govt with a financial provision of Re 47,65,000.00/- and has been deposited in the CAMPA. (Refer Annexure-01).	
х	The compliance report shall be uploaded on e-portal (https://parivesh.nic.in/).	 Compliance report is uploaded in PARIVEASH website (e-portal). 	
xi	State Government shall complete the settlement of rights, in term of the Scheduled Tribes and Traditional Forest Dwellers (Recognition of Forest Rights) Act, 2006, if any, on the forest land to be diverted and submit the documentary evidence, as prescribed by this Ministry's letter No. 11-9/1998FC (pt.) dated 03.08.2009 read with 05.07.2013, in		
xii	support thereof; The correct and complete KML files of diverted area and the CA areas shall be uploaded on the E-green watch portal with all requisite details;	areas are enclosed in digital copy (CD/Pen	



#	Condition	Reply
В	Conditions which need to be complied or user agency by the State Forest Departm shall be submitted and compliance is to b	n field after handing over of forest land to the ent but the compliance in form of undertaking
i	Legal status of the diverted forest land shall remain unchanged;	 The Legal status of the forest land proposed for the diversion shall remain unchanged. An undertaking in this regard is enclosed. (Refer Annexure-06)
Ü	The Forest land will be handed over only after required non-forest land for the project is handed over by the user agency;	Noted.
III	Existing natural regeneration of local species should be encouraged by way of singling and promoting the growth of promising shoots;	 Detailed Compensatory Afforestation Scheme has been prepared with a budget of Rs 22,23,45,200/- along with maintenance for 10 years. Further, provision has been made and a budget of Rs 14,92,201/- towards promoting Natural Regeneration of local Species and growth of promising shoots. (Refer Annexure-01)
iv	Planting of tall plants, watering and fencing to the plantation shall be carried out to protect the plantation in future from various biotic pressure including possible illegal encroachments. The maintenance of the plantation should be done accordingly as per the model approved by the State Government;	 Provision for Planting of tall plants, watering and fencing to the plantation has been prepared for Rs 4,93,43,000 and incorporated in the Bidar District CA Scheme and same were deposited in the CAMPA. (Refer Annexure-01)
V	The Compensatory Afforestation shall be taken up by the Forest Department over NFL/DFL at the cost of the user agency. As far as possible, a mixture of local indigenous species shall be planted, and monoculture of any species may be avoided. With provision for ten years on subsequent maintenance;	 Detailed Compensatory Afforestation Scheme has been prepared with a budget of Rs 22,23,45,200/- along with maintenance for 10 years and same were deposited in the CAMPA for implementation by the State Govt. (Refer Annexure-01)
vi	Additional amount of the NPV of the diverted forest land, if any, becoming due after finalization of the same by the	 Necessary Undertaking is furnished for payment of additional amount of NPV, if

#	Condition	Reply
	Hon'ble Supreme Court of India on receipt of the report from the Expert Committee, shall be charged by the State Government from the User Agency. The User Agency shall furnish an undertaking to this effect;	so determined, as per the final decision of the Hon'ble Supreme Court of India. (Refer Annexure-07)
vii	The cost of felling of trees shall be deposited by the User Agency with the State Forest Dept;	 Necessary undertaking is furnished for depositing cost of felling of trees as per demand note raised by the state Govt. (Refer Annexur-08)
viii	The user agency shall carry out muck disposal at pre-designated sites in such a manner so as to avoid rolling down;	• The muck disposal sites have been identified in the Non-Forest Land. Ministry of Environment, Forest & Climate Change (MoEF & CC), IA-Division while granting Environmental Clearance to the Project has duly approved the Muck Disposal Plan. It is submitted that muck disposal will be carried out at pre-designated sites in such a manner to avoid its rolling down. (Muck disposal plan is attached at Annexure-09)
ix	The dumping area for a muck disposal shall be stabilized and reclaimed by planting suitable species by the user agency at the cost of project under the supervision of State Forest Department. Retaining walls and terracing shall be carried out to hold the dumping material in the place. Stabilization and reclamation of such dumping sites shall be completed before handing over the same to the State Forest Department in a time bound manner as per plan;	 The muck disposal sites have been identified in the Non-Forest Land. Muck disposal plan as approved by MoEF&CC (IA Division) is attached (Refer Annexure-09) It is submitted that the user agency will stabilize and reclaim the dumping area for muck disposal by planting suitable species under the supervision of State Forest Department. Further, user agency will construct retaining walls and terracing to hold the dumping material as proposed under EMP. As the muck disposal sites have been identified on private lands, the same shall be retained by the user agency for project purposes after successful restoration.
X	The State Government and the user agency shall ensure that the trees	 Restriction of Trees at FRL & FRL-4 is no

Bonallas Greenko Sopring

#	Condition	Reply
	available between full reservoir level (FRL) and FRL-4 meters are not felled.	constructing artificial embankment vertically above the natural ground surface all around and the these are created away from natural stream/reservoirs. Hence, this condition is not applicable to the instant project.
хi	The user agency shall undertake afforestation along with periphery of the reservoir;	
xii	The user agency shall provide free water for forestry related projects;	o The instant project is a pumped storage project located away from the natural streams/rivers. One time water shall be drawn and stored in the artificial reservoirs created for power generation. This one-time water is allotted by the State govt on commercial usage basis (on payment basis) and there shall be no surplus water available with the user agency to allot water for forestry related activities. Hence, provision of free water for forestry related activities from the project is not possible. However, user agency undertakes to support 2-3 solar powered borewells. (Refer Annexure-11).
xiii	User agency shall restrict the felling of trees to minimum number in the diverted forest land and the trees shall be felled under the strict supervision of the State Forest Department and the cost of felling of trees shall be deposited by the User Agency with the State Forest Department;	Agreed, (Refer Annexure-12)
xiv	The User Agency shall obtain the Environment Clearance as per the provisions of the Environmental (Protection) Act, 1986, if required;	 Environmental Clearance has been obtained vide letter no. J-12011/11/2018-IA-I(R) dated 24.03.2023. (Refer Annexure-13)
xv	No labour camp shall be established on the forest land and the User Agency shall	Agreed, (Refer Annexure-14)

#	Condition	Reply
	provide fuels preferably alternate fuels to the labourers and the staff working at the site so as to avoid any damage and pressure on the nearby forest areas;	
xvi	The boundary of the diverted forest land shall be demarcated on ground at the project cost, by erecting four feet high	Agreed, (Refer Annexure-15)
	reinforced cement concrete pillars, each inscribed with its serial number, distance from pillar to pillar and GPS co-ordinates;	
xvii	No additional or new path will be constructed inside the forest area for transportation of construction materials for execution of the project work;	Agreed, (Refer Annexure-16)
xviii	The forest area shall be used for the purpose of which it is granted. The total forest land utilized for the project shall not exceed i.e. 160.40 ha;	Agreed, (Refer Annexure-17)
xix	The forest land shall not be used for any purpose other than that specified in the project proposal;	 Agreed, (Refer Annexure-18)
XX	The forest land proposed to be diverted shall under no circumstances be transferred to any other agency, department or person without prior approval of the Central Government;	Agreed, (Refer Annexure-19)
xxi	No damage to the flora and fauna of the adjoining area shall be cause;	 Agreed, (Refer Annexure-20)
xxii	The layout plan of the mining plan/ proposal shall not be changed without the prior approval of the Central Government;	
xxiii	The Forest Clearance will be for a period co-terminus with the lease period specified in the lease agreement. The State govt. will submit the lease agreement documents specified in the	 It is submitted that UA will follow the terms and conditions specified and approved by the Government in this regard scrupulously. (Refer Annexure-22)
	agreement documents specified in the lease agreement.	



#	Condition	Reply
xxiv	The User Agency shall implement the R&R plan as per the R&R policy of State Govt. in Consonance with national R&R policy, Govt. of India before the commencement of the project work. The said R&R plan will be monitored by the State Govt/IRO of MoEF&CC along with indicators for monitoring and expected observable milestones, if applicable;	• With reference to the private land purchase through private negotiations and the application of the provisions relating to rehabilitation and resettlement for the Project as per the Section 2 (3) (a) of The Right to Fair Compensation and Transparency in Land Acquisition, Rehabilitation and Resettlement Act (RFCTLARR), 2013, following provisions shall apply in case: (a) a private company purchases land, equal to or more than such limits in rural areas or urban areas, as may be prescribed by the appropriate Government, through private negotiations with the owner of the land in accordance with the provisions of section 46; With reference to the above section the relevant limits on extent of land under Section 2(3)(a) are prescribed by the Government of Karnataka under Section 31 of The Right to Fair Compensation and Transparency in Land Acquisition, Rehabilitation and Resettlement (Karnataka) Rules, 2015. As per the said rules: 31. Purchases by Person other than Specified Person:-(1) The provisions of section 46 of the Act, relating to rehabilitation and resettlement shall apply in the rural areas or urban areas, in the cases where any person 'other than specified person' purchase land through private negotiations with the owners of the land; (a) to an extent extending more than 500 acres of dry land and/or 50 acres of irrigated land in rural areas and 100 acres of dry land and/or 50 acres of irrigated land in rural areas of irrigated land

DE D'ANT DE L'AND DE

#	Condition	Reply
		in urban areas for industrial purpose and infrastructural purpose projects (b) to an extent extending more than 100 acres of dry land in rural or urban area for purpose of housing, education or any other purposes. Subject to any further revision as may be notified by the State Government (GoK Rules 2015 attached as Annexure-23).
XXV	The concerned Divisional Forest Officer, will monitor and take necessary mitigative measures to ensure that there is no adverse impact on the forests in the surrounding area;	 Provision has been made and a budget of Rs 68,21,200/- towards Mitigative measures. (Refer Annexure-01)
xxvi	The user agency shall explore the possibility of translocation of maximum number of trees identified to be felled and shall ensure that any tree felling shall be done only when it is unavoidable and that too under strict supervision of the State Forest Department;	 Will be evaluated and implemented in consultation with the local forest department wherever possible. (Refer Annexure-24)
xxvii	Any other condition that the Ministry of Environment, Forest and Climatic Change may stipulate from time to time in the interest of conservation, protection and development of forests & wildlife shall be carried with by the State Government and user agency;	• Agreed, (Refer Annexure-25)
xxviii	The User Agency shall submit the annual self-compliance report in respect of the above stated conditions to the State Government, concerned Integrated Regional Office and to this Ministry by the end of March every year regularly;	Agreed, (Refer Annexure-26)
xxix	The user agency shall comply all the provisions of all Acts, Rules, Regulations, Guidelines, Hon'ble Court Order (s) and NGT Order (s) pertaining to this project, if	Agreed, (Refer Annexure-27)



#	Condition	Reply
V	any, for the time being in force, as applicable to the project; and	
XXX	Violation of any of these conditions will amount to violation of Forest (Conservation) Act, 1980 and action would be taken as prescribed in para 1.21 of Chapter 1 of the Handbook of comprehensive guidelines of Forest (Conservation) Act, 1980 as issued by this Ministry's letter No. 5-2/2017-FC dated 28.03.2019;	

Date: 15.03.2024 Place: Hyderabad D. Surya Prakash
Authorised Signatory

Greenko Solar Energy Private Limited

CIN: U40108TG2010PTC067974



Annexure-01

M/s. Greenko Solar Energy Private Limited (GSEPL) hereby confirm that an amount of Rs 38,90,51,513/- (Thirty - Eight Crore Ninety Lakhs Fifty-One Thousand Five Hundred and Thirteen Rupees) has been deposited in CAMPA account through UTR-ICICR52024031200612304, dated 12.03.2024 towards Net Present Value (NPV), Compensatory Afforestation (CA), Catchment Area Treatment (CAT) Plan, Natural Regeneration of local species, Mitigative measures and Regeneration of Local Species. Breakup details of above payment is as below.

Description	Amount (Rs)
Net Present Value (NPV)	15,36,27,912.00
Compensatory Afforestation (CA)	22,23,45,200.00
Natural Regeneration of local species	14,92,201.00
Catchment Area Treatment (CAT) Plan	47,65,000.00
Mitigative measures and Regeneration of Local Species	68,21,200.00
Total	38,90,51,513.00
	Net Present Value (NPV) Compensatory Afforestation (CA) Natural Regeneration of local species Catchment Area Treatment (CAT) Plan Mitigative measures and Regeneration of Local Species

Date: 15-03-2024 Place: Hyderabad Name: Surya Prakash. D Authorized Signatory AGENCY COPY





NEFT / RTGS CHALLAN for CAMPA Funds

Date: 12-03-2024

Agency Name.	GREENKO SOLAR ENERGY PVT LTD	
Application No.	5637723653	
MoEF/SG File No.	8-29/2021-FC '	
Location.	KARNATAKA	
Address.	Plot No-8-2-293/82/A/1131A, Road No-36, Jubilee Hills, HyderabadHyderabad	
Amount(in Rs)	389051513/-	

Amount in Words : Thirty-Eight Crore Ninety Lakh Fifty-One Thousand Five Hundred and Thirteen Rupees Only

NEFT/RTGS to be made as per following details:

Beneficiary Name:	KARNATAKA CAMPA	
IFSC Code:	UBIN0996335	
Pay to Account No.	150735837723653 Valid only for this challen amount,	
Bank Name & Address:	Union Bank Of India FCS Centre,21/1, III Floor, Jelitta Towers, Mission Road, Bengaluru-580027	

 This Challan is strictly to be used for making payment to CAMPA by NEFT/RTGS only BANK COPY

यूनियन बैंक 🕼 Union Bank





NEFT / RTGS CHALLAN for CAMPA Funds

Date: 12-03-2024

GREENKO SOLAR ENERGY PVI LTD
5637723653
8-29/2021-FC
KARNATAKA
Plot No-8-2-293/82/A/1131A, Road No-36, Jubilee Hille, Hyderabad Hyderabad
389051513/-

Amount in Words :Thirty-Eight Crore Ninety Lakh Fifty-One Thousand Five Hundred and Thirteen Rupees Only

NEFT/RTGS to be made as per following details:

Beneficiary Name:	KARNATAKA CAMPA
IFSC Code:	UBIN0996335
Pay to Account No.	150735637723653 Valid only for this challan amount.
Bank Name & Address:	Union Bank Of India FCS Centre, 21/1, Ill Floor, Jelitta Towers, Mission Road, Bengaluru-560027

 This Challan is strictly to be used for making payment to CAMPA by NEFT/RTGS only

Note:After making the required payment through challan, if the payment status has not been updated even after 7 working days, then kindly mail a copy of your challan with transaction date and reference id to Email: fcsblr@unionbankofindia.bank, epurse@unionbankofindia.bank, ubin0903710@unionbankofindia.bank

UTR NO: 1C1CR 520240 31200612304



ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ *ಶಿ|ಟ್ರಿ*ರ



Karnataka Societies Registration Act 1960

5.6297284 **Environmental Management** & Policy Research Institute

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲನ ಸ್ವಾಯತ್ತ ಸಂಸ್ಥೆ ಮತ್ತು ಕರ್ನಾಟಕ ಸೊಸೈಟಗಳ ನೊಂದಣಿ ಕಾಯ್ದೆ, 1960ರಡಿ ನೊಂದಾಯಿತ ಸಂಸ್ಥೆ A society established under Forest, Ecology and Environment Department, Government of Karnataka and registered under

Annexure-02 (A)

EMPRI/CR-27/ADMIN/2022-23/ (ROOK)

Date: 01.08.2023

To The Principal Chief Conservator of Forests Forest Conservation Aranya Bhavan, Malleshwaram Bengaluru-560003

Sir,

Diversion of 160.4 hectare of forest land in Sy. No. 138 and 146 of Karlakatti village, Sy. No.128, 129 and 130 of Chakragiri village & Sy. No. 3 & 4 of Kagihalli village, Savadatti (Saundatti) Taluk, Belagavi District (Ghataprabha Division, Ghokak) for construction of standalone pumped storage component of Saundatti Integrated Renewable Energy project (IREP) in favour of M/s Greenko Solar Energy Pvt. Ltd. Bengaluru.

Proposal No. FP/KA/HYD/37723/2018 [FORM-A]

Ref: Your letter No. KFD/HOFF/A5-2(GFL)/66/218-FC dated 05th May and 21st May 2022.

De Coo

With reference to the subject above, the Report on "Impact Analysis of Stand-alone Pump Storage Component of Savadatti Integrated Renewable Energy Project (IREP) of M/s Greenko Solar Energy Pvt Ltd. Bengaluru on Aquatic Fauna of Renuka Sagar Reservoir, Belagavi district, Karnataka" submitted herewith for your kind consideration and further necessary action.

Yours faithfully

Director General

Impact Analysis of

Standalone Pumped Storage Component of Savadatti Integrated Renewable

Energy Project (IREP) of

M/s Greenko Solar Energy Pvt Ltd. Bengaluru

on Aquatic Fauna of Renuka Sagar Reservoir, Belagavi district, Karnataka

Content

01	Introduction	2
02	Objectives of the study	3
03	Approach and methodology	4
3.2	Personnel and associations	4
04	Details of the project	4 - 5
4.2	Location of the project	6
05	Observations and remarks	8 - 14
06	Possible impact & mitigation measures	15 - 23
07	Summary	24
08	Annexure -1 (Fortnight-wise water storage, inflow and outflow	26 - 27
	data of Renuka Sagar reservoir)	
09	Annexure -2 (List of the fish species recorded from the	28 - 31
	Malaprabha river)	
10	Annexure -3 (Photos of the location)	32 - 34

1. Introduction:

The requirements of human beings are commonly expressed as *food*, *cloth and shelter*. However, with industrialization the efficient source of energy has also been considered as an important requirement of society. The energy is derived from various sources across the globe. The overly dependence on fossil fuel for power has resulted in *Global Warming* and resultant *Climate Changes*. Hence, the whole world is trying to tap the energy from the alternative and renewable sources.

During United Nations Climate Change Conference, COP 26 Summit, Government of India has promised, among other issues, to (i) ensure 50% of its energy will be sourced from renewable sources by 2030, (ii) reduce carbon emissions until 2030 by a billion tonnes and to (iii) install systems to generate 500 gigawatts of renewable energy by 2030.

Pumped Storage Projects (PSPs), also referred as 'mega batteries,' are implemented across the world. These projects help to stabilise the energy supply throughout the day and has been integral part of many renewable energy projects. The PSPs comprise two water reservoirs connected through a tunnel or underground pipe at different heights. When there is more electricity production and less demand, these projects pump water from the downward reservoir to the upward reservoir. When more energy is needed, water is pushed from the uphill to the downhill via a turbine to produce the required power instantly. It is said that compared to battery storage, PSPs are a more viable, cheaper, and effective option for energy storage. India, as per government estimates, has the potential to produce 103 gigawatts (GW) of PSP, but currently, it has about eight projects with a cumulative power of 4.7 GW.

1.2 Reservoirs: Construction of Reservoirs has many benefits - mainly irrigation, power generation, drinking water supply for urban and rural areas, flood control, and recharging of ground water among others. Reservoirs also provide ample opportunity for production of highly nutritious aquatic food in the form of fish, and livelihood & employment for local fishermen. The construction of a dam across a river causes changes in characteristics of the flowing river water (Lotic ecosystem) to relatively non-flowing water of reservoir (Lentic ecosystem). The growth and survival of aquatic organisms in reservoirs depend on nature and drastic changes in the characteristics of lotic and lentic ecosystems.

There are 82 reservoirs in Karnataka state with a maximum water spread area of 2.72 lakh hectares, constituting an important component of the aquatic resources of the state. Reservoir

Fisheries provide livelihood for lakhs of fishermen and fish traders residing in villages around the reservoirs. Both Government of India and Government of Karnataka are implementing many developmental programs for enhancing the fish production in the reservoirs leading to improvement in socio-economic condition of fishers. In any developmental activities, it is imperative to protect the livelihood and socio-economic conditions of the local fishers.

2. Objective:

The main objective of the present short-term study is to understand and analyse the possible impact of the proposed Standalone Pumped Storage (SPS) component of Savadatti Integrated Renewable Energy Project (IREP) on the aquatic faunal species of Renuka Sagar reservoir.

3. Approach and Methodology:

The proposed short-term study involves

- (i) Collection of data through primary and secondary sources on following parameter and its analysis
- Physical characteristics of the reservoir Seasonal variations in water storage levels, water spread area, daily inflow etc possibly effecting fish population
- Types of fish and other aquatic fauna including benthic fauna,
- Quantity and value of fish harvested annually
- Any other relevant information which may be required for the purpose of the study
- (ii) Discussion with authorities of M/S Greenko Solar Energy Private Ltd to understand and analyse
- Structures, quantity, duration and mechanism involved in 'Pumping out' and 'Pumping in' of reservoir water for SPS project.
- Model studies conducted, if any, for analysing possible physical disturbances caused in the reservoir.
- Mitigation measures proposed by M/S Greenko Solar Energy Private Ltd
- (iii) Interactions with the officers of Irrigation, and Fisheries Departments
- (iv) Standard statistical analysis and tabulation of data
- (v) Preparation and submission of report

3.2 Personnel and associations: The study has been carried out by EMPRI research staff with the assistance of external technical experts comprising of:

	Name
1	Dr C. K. Murthy MFSc, PhD (Canada)
	Former Executive Director, National Fisheries Development Board (NFDB),
	Hyderabad, Govt of India; Former Joint Director of Fisheries, Department of
	Fisheries, Govt of Karnataka; NFDB empanelled consultant.
2	Dr D. S. Krishna Rao, MFSc., PhD
	Former Principal Scientist, Central Inland Fisheries Research Institute, Indian
	Council of Agricultural Research, Bangalore.
3	Dr. K. H. Vinay Kumar IFS (Rtd)
	EMPRI Fellow – Environment and Director Research (In charge)
	Environmental Management and Policy Research Institute, Bangalore
4	Mr. Akshay Kumar V Ganeshker, M.Tech (Environmental Engineering)
	Research Associate,
	Department of Climate Change,
	Environmental Management and Policy Research Institute, Bangalore

3.3 Limitations of the study: Internationally, the impact of pumped storage projects is assessed by conducting *model studies*. But, in India such a process is not adopted. In the absence of model studies, it is rather impossible to assess the quantitative impact. Hence, most part of the report the qualitative impacts are presented. Further, there is no baseline study of the reservoir prior to implementation of the project. This also has limited the impact assessment in the present study.

4. Details of the project:

- **4.1** The concept of pumped water storage:
 - > Pumped Storage plant is a special type of plant which generally serves as power generation plant as well as power storage plant.

- > The water is pumped from the lower reservoir to the upper reservoir when the power from renewable energy source like wind and solar is available during day time (fig 1)
- > During night hours, when the solar power is not available, power is generated by releasing water from the upper reservoir to lower reservoir through power generating turbines. This will help in constant supply of power to the grid.
- > The turbines in power generation in pumped storage projects, are used as reversible turbines.




Fig 1: A model of pumped water storage project for power generation.

4.2 The project details:

M/s Greenko Solar Energy Private Ltd has proposed to establish an Integrated Renewable Energy Project (IREP) comprising 600 MW of Pumped Storage Energy Project (PSEP), 1000 MW Solar Power Project (SPP) and 400 MW Wind Power Project (WPP) in the backwater areas of Renuka Sagar reservoir of Malaprabha river in Belgaum district.

The proposed standalone pumped storage component of Savadatti IREP envisages non-consumptive re-utilisation of 1.0 TMC of water of Renuka Sagar reservoir by recirculation. The water in the reservoir (existing lower reservoir) will be pumped up and stored in the proposed Pumped Storage Component of Savadatti IREP (Upper Reservoir) and will be utilised for power generation (Fig 2).



Fig 2. Proposed IREP Project components

4.3 Location of the project:

The project will be implemented by M/S Greenko Solar Energy Private ltd. In Karlakatti, Kaagihall and Chakregiri villages of Savadatti taluk, Belagavi district, Karnataka state (Fig 3).




Fig 3: Savadatti IREP (1260 MW) is proposed near Karlakatti village, Yakkundi Panchayat, Savadatti Taluk, Belagavi District, Karnataka State



Fig 4. Google maps of Renuka Sagar Reservoir, Belagavi district, Karnataka

Photos of the locations are provided in annexure -3.




Fig 5. General layout plan of the project

5. Observations and remarks

5.1 **Renuka Sagar reservoir**, also known as Malaprabha reservoir and *Navilutheertha* reservoir, is a dam and impounding reservoir constructed across the Malaprabha River in the Krishna River basin. The dam is located at Navilatirtha village in Savadatti Taluk of Belagavi district in Karnataka, India. The dam is 43.13 metres high and has 4 vertical crest gates; it impounds a large reservoir with a gross surface area of about 54.97 square kilometres, and storage capacity of 37.73 thousand million cubic feet (TMC). The reservoir water is mainly used for irrigation needs for over 540,000 acres, as source of drinking water for Hubli-Dharwad, other towns & villages and for hydro-electric power generation.

The dam is located at 760 21' 00" East Longitude and 150 10' 00" North. The dam site is accessible by an approach road of length 2.40 km from "Vatnal Gate" situated on Savadatti – Gokak SH-103, at a distance of 14 km from Savadatti in Belagavi District. The nearest railway station at Dharwad is 50 km from the dam site.

Year of construction: 1974

• Gross storage capacity: 1068.41 MCM (37.731 TMC)

• Dead storage capacity: 95.85 MCM (3.385 TMC)

• Full reservoir level RL (above MSL): 633.832 m (2079.50 ft)

• Top of dam RL: 637.00 m (2090.00 ft)

• Reservoir water spread area (A): 13578 ha (33526 acres)

• Catchment area: 2176 sq. km

• C/A ratio: 16.00

Mean depth:
7.9 M

Renuka Sagar reservoir is one the shallowest reservoirs in Karnataka.

5.2 Weather: The air temperature is generally warm and varies from 28°C (in monsoon months of July, Aug) to about 36-38°C (in summer months of April). The warm temperature assists in higher primary production and growth of fauna and flora. The average monthly high, and low temperatures are presented in the table 1 and in Fig 6. (Source: Weather Spark)

Average	Jan	Feb	Mar	Apr	May	Jun	Jul	Aug	Sep	Oct	Nov	Dec
High	30	32	35	36	35	30	28	28	29	30	30	29

Temp.	23	25	28	29	28	25	24	24	24	25	24	22
Low	16	17	20	22	23	22	22	21	21	20	18	16

Table 1. The monthly average high and low temperatures at Renuka Sagar reservoir.




Fig 6. The daily average high (blue line) and low (green line) temperature (Source: Weather Spark)

5.3 The reservoir water storage: The water storage and also the duration of storage in the reservoir are important to understand the impact of the project on aquatic fauna. The gross capacity of storage is 37.73 TMC. The fortnightly data on the actual water storage in Renuka Sagar reservoir from January 2021 to June 2023 is presented in the table included as annexure - 1 to this report. The data is also presented in fig 7 and 8 below.




Fig 7: Fortnightly data on water storage in Renuka Sagar reservoir during January 2021 to June 2023




Fig 8: Fortnightly data on water storage in Renuka Sagar reservoir during January 2021 to June 2023 presented in annual graph form.

Generally, the reservoir gets the water during south-west monsoon months of July to September and it remains full from September to October/ November. The water storage starts reducing from December and reaches its lowest level of about 10.0 TMC during April to June months period. During the nearly six months period the water storage will be less than 50% of the total capacity of the reservoir.

The daily water pumping (1.00 TMC) for the project from the reservoir works out to 2.65%, 5.30% and 11.11% of reservoir storage when full, 50% full and lowest water storage conditions. In other words, in summer months nearly 10% of the reservoir is pumped out during the day and released back into the reservoir at night. This will affect various biological processes occurring in the reservoir.

	Total water storage in reservoir (TMC)	Daily pumping & release (TMC)	Percentage of daily water usage
Full water storage condition	37.73	1.00	2.65
50% water storage condition	18.87	1.00	5.30
Lowest water storage condition	7.69	1.00	13.00

Table 2: Calculation of water usage in the project as percentage of reservoir water storage under different storage conditions (at full, 50% and lowest water storage).

5.4 Limnological features of the water in the reservoir:

The salient limnological features of Renuka Sagar reservoir are recorded as follows (Krishna Rao et al 2002)

Transparency (m):	1.3 (1.0 - 1.5)
Dissolved Oxygen (mg/l):	7.2 (6.8 -7.7)
pH:	8.4 (8.1 - 8.7)
Specific conductivity (µS/cm);	203 (120 - 270)
Alkalinity (mg/l):	79 (56 - 92)
Nitrate (mg/l):	0.03 (0.01 - 0.04)
Phosphate (mg/l):	0.02 (0.01 – 0.03)
Silicate (mg/l):	12.7 (0.8 – 19.8)

Similar to most of the reservoirs in India, Renuka Sagar reservoir also has low levels of phosphates and nitrate.

5.5 Productivity of the reservoir:

Renuka Sagar reservoir is reported to have rich plankton content (2.37ml/m³). But the productivity of the reservoir is recorded to be in the moderate range. Based on models of Me Lach, GPP and MDI, Krishna Rao et al (2002) have estimated the fish yield potential of the reservoir at 23 - 58 kg/ha. The potential fish production of the reservoir and its value is estimated as follows:

Sl.	Basis for estimation of potential fish	Fish Production	Market value
No.	production	potential (Tons)	(Lakh Rupees)
1	At lowest fish yield potential (@23 kg/ ha)	312.29	390.37
2	At highest fish yield potential (@58 kg/ha)	787.52	984.41
3	GOI - NFDB target for large reservoirs	2036.70	2545.88
	(100 - 150 kg/ ha)		

Table 3: Estimation of fish production in Renuka Sagar reservoir and its value based on the fish production potential and national guidelines.

The annual fish production potential of the Renuka Sagar reservoir is estimated to be 312.29 to 2036.70 tons valued at Rs 390.37 to Rs 2545.88 lakh. It is evident that the fishery wealth of the reservoir, besides providing food and livelihood, offers valuable income to local fishermen.

5.6 Aquatic fauna of the reservoir:

Renuka Sagar reservoir, like other reservoirs in Krishna basin, rich in fish species, many of which are commercially important. In all 43 species of fish belonging to 7 taxonomic orders and 13 families have been recorded in the reservoir (M. F. Rahman, personal communication). The fish species in the reservoir includes commercial fish like Indian Major Carps (catla, rohu, mrigal and common carp). The reservoir also contains high value fish like murrels, freshwater eels, cat fishes like *Ompok, Wallgo, Mystus, Notopteru, Barilius, Rita* among others. The native fish belonging to *Puntius* and *Labeo* are also important from the

commercial fishery point of view. The littoral zone of the reservoir has nutrient-rich small fish belonging to *Amblypharyangodon and Esomus*.

5.7 Fishers and fishing activity in the Renuka Sagar Reservoir:

The Department of Fisheries, Government of Karnataka is managing the development and harvesting of fishery wealth in the reservoir. There are thousands of fishermen, both regular and part-time, in the villages around the reservoir eking out their livelihood through fishing in the reservoir. Generally, regular fishermen obtain licences from the Department of Fisheries, Karnataka on payment of nominal annual licence fee and catch the fish mainly through gill net and cast net. The part time fishermen operate mainly hook and line, and cast net during summer and early monsoon period. The harvested fish is sold locally or to a trader depending on the quantity of fish caught on each day. The details of number of fishers who have obtained licences for fishing in Renuka Sagar reservoir during last five years is presented below (table 4):

Sl.	Year	Number of fishermen	Revenue released to
No.		obtaining fishing licences	Government (in Rs)
1	2018-19	85	1,81,500
2	2019-20**	34	82,500
3	2020-21	108	2,07,000
4	2021-22	174	3,64,500
5	2022-23	197	3,77,000

(Note: ** indicates the year having Covid restrictions

Table 4: Number of licenced fishers in Renuka Sagar Reservoir, Belgaum district, Karnataka during 2018-19 to 2022-23 (Source: The Department of Fisheries, Bangalore, *personal communication*).

The natural fish production primarily based on growth of local fish alone is far less vis-vis potential fish production and to meet the livelihood requirements of local fishers. As a management tool for reservoir fisheries development, regular stocking of the advanced fingerlings (young ones) of fast growing Indian Major carps (IMC) in to the reservoirs is a

necessary. Accordingly, the Department of Fisheries, Karnataka is annually stocking the fish seeds of IMC and common carp into the reservoir to augment the fish production. The details of fish seed stocked in Renuka Sagar reservoir during the last five financial years (2018-19 to 2022-23) are presented table 5.

Sl.	Year	Species-wise fish seed stocked in Renuka Sagar reservoir (in lakh)							
No		Catla	Rohu	Mrigal	Common Carp	Total			
1	2018-19	0.00							
2	2019-20	0.52	2.07	0.10	2.23	4.92			
3	2020-21	0.49	2.46	0.16	3.90	7.01			
4	2021-22	1.90	3.41	2.79	4.63	_12.73			
5	2022-23	NA	NA	NA	NA	20.70			

Table 5: Fish seed stocking in Renuka Sagar Reservoir, Belgaum district, Karnataka during 2018-19 to 2022-23 (Source: The Department of Fisheries, Bangalore through personal communication).

It is evident from the data that enhancement and management of fish production in Renuka Sagar reservoir is an important objective of the Government of Karnataka to support the livelihood of local fishers and fish traders.

Further, the local officers of department of fisheries and the fishers are not aware of the proposed project and its possible impact on the daily fishing activities.

6. Possible impact of the Savadatti Integrated Renewable Energy Project (IREP) on the aquatic fauna of Renuka Sagar reservoir

The impact of the project can be seen during two phases of the project viz (i) Project Construction phase and (ii) Project operation phase

6.1 Project Construction phase:

During construction of various infrastructure there will be removal of soil, digging, construction of civil structures, dumping, levelling of soil material, among others. There can also be leakage of oil, and chemicals from the machineries used for construction. Further, noise and vibrations produced in the water during civil works may affect the aquatic life as water is a very good conductor of sound.

The digging and removal of topsoil will make the water turbid and affect the productive littoral fauna and flora. The littoral fauna includes segmented worms (oligochaetes and leeches), microcrustacea (ostracods), and macrocrustacea (mysids, isopods, decapods, and amphipods) and the flora includes microscopic planktonic and periphytic alga (Green algae - Chlorophyta, Red algae - Rhodophyta, Blue-green algae - Cyanobacteria and diatoms - Bacillariophyta and macrophytes like *Hydrilla* and *Vallisneria*. Turbidity retards the primary production and will affect the productivity of the reservoir resulting in lower fish productivity and production.

The important points to be considered during the construction to mitigate the impact on aquatic fauna are listed as follows:

- Avoid dumping of all construction materials like mud, rock, plants, trees, waste materials, cloths, oil & grease etc., during project work into reservoir basin.
- 2 Turbidity mitigation: If possible, create a partition or water tight bund between construction site and the main reservoir to avoid turbidity
- Reduce removal of topsoil to the extent possible; for any requirement of soil material, it is better to bring it from outside than to dig it from the reservoir bed.
- 4 Avoid sourcing sand, soil, rocks etc from the reservoir for construction; Avoid using reservoir bed as dumping area for any materials.
- 5 Avoid all activities creating vibration and noise in the water

- 6 Prevent the entry of untreated domestic waste from the construction worker's colony site into the main reservoir.
- Necessary preventive measures have to be taken at construction site to avoid entry of construction debris into reservoir during rain, and flood.
- 8 The free access / passage for fishers to enter reservoir for fishing must be maintained
- 9 Minimum disturbance to the reservoir and surrounding areas must be maintained
- 10 Collection of baseline data on ecology and fish & fisheries (physical, chemical and biological parameters of the water; primary productivity & fish production potential of the reservoir); socio-economic conditions of the local fishers and other parameters prior to initiation of the construction work. Baseline data is sine qua non to serve as a reference point for comparison during monitoring studies.
- 11 Fortnightly or monthly monitoring of the physical, chemical, biological parameters of the reservoir to understand the changes in the reservoir water conditions and to identify the possible environmental impacts of the project execution.

6.2 Project Operation Phase:

The project involves pumping of water from Renuka Sagar Reservoir to upstream reservoir (to be constructed) during day time and release of stored water from upstream reservoir to Renuka Sagar reservoir for generation of power.

The full reservoir water level of the reservoir is 633.80 m ASL (above mean sea level). The lowest reservoir water level recorded during last 30 months is 624.40 m ASL in first fortnight of June 2023 (see Annexure 1). The difference between the two levels is 10.4 m (34.12 feet). The full water storage capacity of the reservoir is 37.73 TMC. The lowest water storage observed since January 2021 is 7.69 TMC during the first fortnight of June 2023 (see annexure 1). From the data it can be observed that the reservoir receives substantial quantity of inflow starting from July month. The reservoir remains full up to November / December. The water level starts declining drastically from December/ January onwards. The reservoir water storage remains low during summer months (February to June).

The daily utilization of water for pumping to upstream reservoir is estimated to be around 1.0 TMC and an additional 0.15 TMC to cover the evaporation loss. The evaluation of water storage and daily water utilization data reveals that –

- (i) During full water storage conditions, up to about 2.65% of total reservoir water is utilized daily for pumping up and releasing back to the reservoir.
- (ii) However, during peak summer characterised by lower water storage up to about 13 % of the total reservoir water, which is very significant, is utilised daily for pumping and release back to the reservoir.

The data clearly indicates that there will be significant churning of water in the reservoir especially during summer months. Additionally, the water usage during summer can be higher than 1.0 TMC owing to higher evaporation of water under higher ambient air temperature. The details of possible water usage during full, mid and low storage levels in the reservoir are provided in Table 2.

The critical evaluation of data on (a) water storage in reservoir, possible daily water utilization for power generation, and (b) the existing fish fauna, fish and fisheries, fisheries developmental activities, sustenance by local fishers through regular fishing in the reservoir etc. reveal following impacts of the project on the local fish fauna and on the livelihood of fisherfolk residing around the reservoir.

6.2.1 Turbidity of the water in the reservoir: Normally, the euphotic zone (Depth of sunlight penetration) extends to the bottom of the reservoir in the littoral zone (marginal area of the reservoir) during pre-monsoon and post-monsoon seasons. During monsoon season the reservoir will be turbid with suspended solids, mainly consisting of silt carried by inflow draining into the reservoir. The turbidity of reservoir water gets reduced upon reduction in water in flow due to settlement of silt. High turbidity reduces the light penetration affecting the photosynthesis in the reservoir resulting in reduction in primary production and reduced food availability to fish and other aquatic fauna. Under such conditions the growth and survival of fish in the reservoir will be affected. Further, higher turbidity can also clog the gills of the fish hindering respiration and food collection mechanism of the fish. This impact of turbidity will be higher in littoral zone where abundant small fish breed and survive. The small fish are rich in micro-nutrients and serve as a source of nutrition for local people, especially for fisherfolk. In general, higher turbidity can hamper fish growth and survival affecting the livelihood of local fishers.

During the power generation in the project about 1.00 TMC of water will be discharged every day in 8-12 hours of night period into the reservoir. This process may generate a lot of

turbidity near the project site. Since the water will be released every day during the night there can be persistent turbidity in the reservoir water affecting the growth and survival of aquatic fauna.

Further, pumping of water to upstream reservoir can also cause water turbidity in upstream reservoir. Release of same water, with turbidity, if any, to Renuka Sagar reservoir in the night time may cause increased turbidity in the reservoir. Hence, addressing the issue of water turbidity due to daily water discharge into the reservoir has to be one of the paramount considerations of the project. The creation appropriate hard floor at the water discharge point may help to reduce the turbidity formation.

6.2.2 Increase in water temperature: It is proposed to pump the water from the reservoir to upstream reservoir during day-time. The proposed location of the upstream reservoir has a rocky bed. There is a possibility of an increase in temperature of water stored in upstream reservoir particularly during summer months. The discharge of warm water during power generation in the night period into reservoir can also have an adverse effect.

Generally, water having a temperature difference of more than \pm 5° C than the ambient water is not permitted for release into the reservoir. The increase in water temperature will reduce the dissolved oxygen content in the water. The aquatic fauna depends upon dissolved oxygen in the water for respiration and survival. Further, water temperature influences the physiological process within the fish and its behaviours like feeding, migration, reproduction etc. Hence, continuous monitoring of water temperature prior to discharge into the reservoir will be an important measure to protect the aquatic fauna in the reservoir.

6.2.3 Reduction in water spread area: The daily pumping of about 1.00 TMC of water from Renuka Sagar reservoir to upstream reservoir will result in oscillation in total reservoir volume as well as water spread area during day time. This will be pronounced during summer months when the reservoir water volume and level are lower and about 13% of the water is pumped daily during daytime. The total water spread area is an important parameter from the fish production point of view, as the fish seed stocking and fish production are calculated based on the total water spread area of the aquatic resource.

The drastic reduction in water volume and water spread area will alter the biological process in the reservoir water. It will reduce the photosynthesis, production of plankton and other fish food organisms owing to unstable condition with respect to area and capacity.

This is an inherent issue that cannot be addressed by any management measures. However, in the absence of model studies it is very difficult to quantify the impact on total fish production from the reservoir. It is desirable to conduct a baseline study and to have a periodic monitoring of primary and secondary production along with physical, chemical and biological parameters.

6.2.4 Adverse effect on the life in littoral zone: The littoral zone in the reservoir is one of the productive zones with abundant fauna and flora. The daily pumping of water during day time will expose the large littoral area along with benthic plants and animals to sunlight, and wind. This area will get submerged during night upon release of water from upstream reservoir through power generating unit. The extent of littoral zone will be stretched depending on the slope of the area. Generally, reservoir water will be gradually released for agriculture and other activities. Exposure of littoral zone to sunlight and wind is also gradual and over a long period of time. But here every day water is pumped out and released back into reservoir creating land-based ecosystem in day and aquatic ecosystem in the night in the marginal area. During summer conditions having constant, but low water capacity in the reservoir, prolonged exposure of benthic fauna and flora to hot sun, air, wind etc will affect the survival of the plants and animals. Hence, the littoral zone ecosystem will be affected as fauna and flora can't adapt to suddenly changing ecological conditions.

6.2.5 Impact of water current created during water release: During project operation water will be released from upstream reservoir to Renuka Sagar reservoir for generation of power. The velocity of flow at the outlet structure of the trash rack into the reservoir during power generation is estimated to be 0.98 m/sec. This water current will be seen every day during night time while producing power.

The fish have a complex physiological behaviour against water current in river, reservoir, estuaries and sea. The behaviour will depend on the body shape of fish, species, location of existence (pelagic / benthic), migratory pattern, stage of life cycle, feeding habit of fish etc. The general tendency of fish is to swim against the water current up to a certain speed of

current. The movement of fish against the flow of water is prominent during certain life phases of fish like reproduction/ breeding period, growth etc. Most of the herbivorous fish like minor and medium carps, which are abundant in Renuka Sagar reservoir, reproduce during early monsoon period and some carnivorous fish like cat fish reproduce just prior to monsoon / early monsoon period. Hence, it may be anticipated that the fish will be attracted towards the water release point in the reservoir and create a congregation of fish. Mainly the small size local fish living in marginal areas of the reservoir will be affected. Further, as the movement of fish against water current is associated with important physiological processes like feeding, reproduction, survival of spawn and growth, there will be adverse impact on behaviour, reproduction and growth of fish.

The important management approach is to reduce the speed of current as much as possible. The construction of appropriate physical barriers may reduce the current of water flowing into the reservoir. In the project, it posed to create a small bay/ depression in the reservoir for pumping in and pumping out of water. This bay/ depression in the reservoir will help to a certain extent to reduce the velocity of water flow. However, adoption of appropriate measures to reduce the velocity of water to minimum and continuous recording of rate of water current at discharge point are essential.

6.2.6 Sucking of small fish during pumping of water from reservoir: As mentioned earlier, it is proposed to pump the water from Renuka Sagar reservoir to upstream reservoir during day time. Trash rack having 150 mm X 150 mm size bars (15 mm thickness) with an open gap of 135 mm X 135 mm between bars is proposed to be installed to prevent bigger objects entering into the pump and damaging it.

However, the gap provided in the trash rack is too wide and most of the fish will pass through it and get sucked into pump. For comparison, the legally (by the Department of Fisheries, Government of Karnataka) permitted minimum mesh size of gill net to capture fish in the reservoirs, tanks, and rivers is 63.5 mm X 63.5 mm. (Reference: Government order no PASAMEE 125 MIEE 2013 dated 21.2.2014, point no 15). This indicates that most of the small fish, young fish and even catchable fish can be sucked by the pump during lifting of water from Renuka Sagar reservoir to upstream reservoir. This process can damage the water pump and also cause irreparable damage to aquatic wealth of the reservoir. This process will adversely affect the livelihood of thousands of fishermen residing in villages on the periphery

of the reservoir. This will be one of the major environmental impacts of the project implementation. This issue is like a double-edged sword as the water intake and discharge points are the same. On one hand, the water current created due to release of water into reservoir during power generation will attract fish towards water discharge point and on the other hand these congregated fish provide ample scope for getting sucked during pumping of water from Renuka Sagar reservoir to upstream reservoir. Even if the gap in the thrash rack is reduced by 50% (from 135 mm to say 65 mm), a lot of small fish and young fish mainly growing in the littoral zone of the reservoir can be sucked by the water pump.

The impact can be higher during summer and monsoon months. During summer the water storage in the reservoir gets significantly reduced. Under such conditions the influence of water current on fish will be higher and there is a possibility of more fish aggregating at water discharge/ water intake point. Further, during monsoon most of the fishes in the reservoir and river will reproduce and the marginal areas of the reservoir will have abundant young fish (spawn and fry). Hence the scope of getting sucked by the water pump is also higher.

One of the possible mitigation measures is to create a small bund / physical enclosure around the pumping area and erect a net with small mesh size say 10 mm X 10 mm to prevent the entry of fishes to the water pumping area. The construction of a small bund can also help in preventing / significantly reducing the water current during release of water to Renuka Sagar reservoir for power generation. The project implementing company can find better approaches to prevent the entry of fish to the pumping area and also to reduce the current.

6.2.7 Possible impact on operation of fishing nets and catching fish in the reservoir:

The fish in the reservoirs are mainly caught by operation of gill nets in the reservoir area and to a small extent by using cast nets and hook & line, particularly in marginal areas. The gill nets are essentially a wall of mono-filamentous nylon net suspended in the water column of the reservoir with the help of floats (at top - head rope) and sinkers (at bottom - bottom rope). The gill net is like a passive wall suspended in the water column and fish trying to pass through it will get caught depending upon the size of fish and mesh size of the fishing net. The mesh size of gill net will determine the size of fish caught in the net. The fishermen normally spread the gill nets in the late evening hours and remove the net with fish caught/

entangled in it, in the early morning hours. In other words, the fish harvest is mainly carried out in the night time as fish avoid fishing nets during day time.

The water current created during power generation in night will push the suspended gill nets in the reservoir. Depending on the intensity of the water current, the gill-net will be pushed off from the location of operation resulting in change in alignment of the net or even making the entire net into a lump/ pile. This will adversely affect the efficiency of fishing operations. Further, the fishermen use coracles made of FRP or leather with bamboo frame for navigating in the reservoir during fishing operations. Normally, fishermen, after spreading the net in the reservoir water, place the coracle on the shore of the reservoir. With release of water during power generation at night, water level will increase and may move the coracles placed on the shore. The impact will be higher during summer time when the water level is low.

Again, if the velocity of water discharge during power generation at night can be reduced, the adverse impact on operation of fishing nets will be greatly reduced. Further, the awareness has to be created among the local fishermen on water release during night. An 'Alert system' during water discharge may have to be developed for the safety of fishermen and their fishing equipment like fishing nets and coracles. A regular interaction with local fishers is desirable. A baseline study will help in listing the existing fishermen, and their assets.

The important points to be considered during operation of the project to mitigate the impact on aquatic fauna are listed as follows:

- 1 Avoid entry of any objects, particles, materials, or growth of plants, microbes, organisms etc in the upstream reservoir; Prevent contamination of the water 2 Prevent formation of turbidity in Renuka Sagar reservoir water
- Reduce the velocity of water discharge into Renuka Sagar reservoir during power generation at night. This will help to reduce adverse impact on fish and fishing operations.
- If possible, create a small bund / physical enclosure around the pumping area and erect a net with small mesh size say 10 mm X 10 mm to prevent the entry of fish to the water pumping area.
- Establishment of an 'Alert system' during water discharge for the safety of fishermen

- and their fishing equipment like fishing nets and coracles.
- 6 Extending support to livelihood of fishermen through implementation of fish production enhancement program in the reservoir. Annually, stocking of quality fish seeds of desirable fish species into Renuka Sagar reservoir may be supported.
- 7 The free access / passage for fishermen to enter reservoir for fishing must be maintained
- 8 Collection of baseline data on physical, chemical and biological parameters of the water; primary productivity & fish production potential of the reservoir; socio-economic conditions of the local fishermen and other parameters prior to initiation of the construction work. Baseline data is very much essential to serve as a reference point for comparison during monitoring studies.
- Fortnightly or monthly monitoring of the physical, chemical, biological parameters of the reservoir to understand the changes in the reservoir water conditions and to identify the possible environmental impacts of the project implementation. The regular monitoring program is also essential to understand the severity of the impact of project implementation on fishing activities and on the livelihood of fishers.

7 Summary:

- 7.1 The proposed pumped water storage project will adversely affect the aquatic ecosystem including fish biodiversity, natural recruitment of local species and their growth. This will affect the employment, income and livelihood of resident fishers. The important effects of the projects, among others, are:
 - (i) Turbidity of the reservoir water; reduced light penetration, photosynthesis and alterations in food chain,
 - (ii) Increased velocity of water affecting the migration of fish, growth and survival of fish; Possible congregation of fish near water intake/ release point
 - (iii) Sucking of small & large fish during pumping of water from the reservoir
 - (iv) Disturbances in the fishing net operations; possible damages to craft and gear; affecting livelihood of fishers.
- **7.2** The project implementing company should consider the protection of livelihood of fishers as an important component of the project implementation. The important measures required to be taken, among others, are
 - (i) Collection of baseline data on Physical, chemical and biological parameters of the water; Primary productivity & fish production potential of the reservoir; Socioeconomic conditions of the local fishermen and other parameters prior to initiation of the construction work.
 - (ii) Fortnightly or monthly monitoring of the physical, chemical, biological parameters of the reservoir to understand the changes in the reservoir water conditions and to identify the possible environmental impacts of the project implementation.
 - (iii) Implementing appropriate measures (i) To reduce the velocity of water, (ii) To prevent the water becoming turbid, (iii) To avoid fish getting suck into inlet pipe, and (iv) to minimise the disturbances in fishing operations etc.
 - (iv) Constant interaction with fishers; Developing an 'alert system' during release of water into the reservoir; Protecting their fishing activity.
 - (v) Incorporate socio-economic development of local fishers as an important component of the project and initiate appropriate measures to protect their employment, income and food.
 - (vi) Any other measures to protect the reservoir environment.

References:

- 1. Government order no PASAMEE 125 MIEE 2013 dated 21.2.2014, point no 15)
- D.S. Krishna Rao, A.K. Das, M. Rama Krishnaiah and M. Karthikeyan (2202).
 Primary production and fishery potential of reservoirs of Karnataka, Indian J. Fish.,
 49(2): 123-133, April Jun, 2002.
- 3. M.F. Rahman, former Scientist ICAR-CIFRI, 'List of the fish species recorded from the Malaprabha river' (personal communication)
- 4. The Department of Fisheries, Belagavi, 'data on fish seed stocking and details of fishing licences issued in Renuka Sagar reservoir (personal communication)
- 5. Website of Karnataka state Natural disaster Monitoring Control (KSNDMC), Bangalore

Annexure 1

Table 1. Fortnight-wise water storage, inflow and outflow data of Renuka Sagar reservoir, Savadatti, Belgaum district, Karnataka (source: Karnataka state Natural disaster Monitoring Control, KSNDMC)

Full reservoir level: 633.80 m (above MSL)

Full capacity:

37.73 TMC

Daily outflow	Daily in- flow	Storage (%)	Storage (TMC)	Reservoir level (m)	Month	Year
(cusecs)	(cusecs)		(11.10)	10 101 (111)		
2665.00	0.00	73.00	27.42	631.30	Jan I	2021
2484.00	0.00	64.00	24.32	630.45	Jan II	2021
2490.00	. 0.00	54.00	20.56	629.27	Feb I	2021
2433.00	0.00	47.00	17.60	628.24	Feb II	2021
894.00	0.00	42.00	15.71	627.53	March I	2021
694.00	0.00	38.00	14.51	627.05	March II	2021
194.00	0.00	33.00	12.49	626.17	April I	2021
194.00	0.00	32.00	12.20	626.00	April II	2021
0.00	0.00	30.00	11.17	625.54	May I	2021
344.00	0.00	29.00	10.85	625.37	May II	2021
494.00	0.00	27.00	10.23	625.03	June I	2021
194.00	0.00	26.00	9.81	624.78	June II	2021
194.00	703.00	50.00	18.87	628.70	July I	2021
194.00	1224.00	53.00	19.98	629.08	July II	2021
344.00	7458.00	84.00	31.69	632.43	Aug I	2021
694.00	2245.00	92.00	34.85	632.61	Aug II	2021
994.00	3378.00	97.00	36.62	633.56	Sept I	2021
5027.00	5027.00	100.00	37.73	633.80	Sept II	2021
1694.00	108.00	97.00	36.76	633.59	Oct I	2021
1094.00	1094.00	100.00	37.73	633.80	Oct II	2021
1794.00	208.00	95.00	35.93	633.40	Nov I	2021
2444.00	0.00	88.00	33.39	632.83	Nov II	2021
569.00	569.00	91.00	34.51	633.08	Dec I	2021
769.00	0.00	91.00	34.45	633.07	Dec II	2021
2489.00	0.00	83.00	31.43	632.37	Jan I	2022
2519.00	0.00	75.00	28.27	631.56	Jan II	2022
2449.00	0.00	66.00	25.01	630.65	Feb I	2022
2449.00	0.00	58.00	22.03	629.75	Feb II	2022
2449.00	0.00	51.00	19.33	628.83	March I	2022
1845.00	0.00	44.00	16.67	627.90	March II	2022
1094.00	0.00	40.00	15.01	627.25	April I	2022

194.00	0.00	36.00	13.75	626.73	April II	2022
694.00	0.00	33.00	12.33	626.10	May I	2022
194.00	0.00	30.00	11.46	625.69	Мау П	2022
194.00	0.00	30.00	11,41	625.66	June I	2022
194.00	0.00	30.00	11.45	625.68	June II	2022
194.00	923.00	31.00	11.72	625.82	July I	2022
194.00	14939.00	49.00	18.66	628.62	July II	2022
394.00	1609.00	67.00	25.46	630.78	Aug I	2022
5544.00	14453.00	89.00	33.52	632.86	Aug II	2022
1231.00	7319.00	100.00	37.73	633.80	Sept I	2022
9919.00	9919.00	100.00	37.73	633.80	Ѕерт П	2022
1382.00	1382.00	100.00	37.73	633.80	Oct I	2022
3294.00	3294.00	100.00	37.73	633.80	Oct II	2022
394.00	394.00	100.00	37.73	633.80	Nov I	2022
					Nov II	2022
2692.00	0.00	87.00	32.73	632.67	Dec I	2022
2557.00	0.00	79.00	29.85	631.97	Dec II	2022
2743.00	0.00	66.00	25.06	630.67	Jan I	2023
1353.00	0.00	63.00	23.66	630.25	Jan II	2023
2743.00	0.00	53.00	20.18	629.14	Feb I	2023
1953.00	0.00	47.00	17.58	628.26	Feb II	2023
2603.00	0.00	39.00	14.68	627.11	March I	2023
394.00	0.00	35.00	13.05	626.43	March II	2023
194.00	0.00	33.00	12.30	626.09	April I	2023
944.00	0.00	29.00	10.93	625.42	April II	2023
194.00	0.00	27.00	10.30	625.07	May I	2023
937.00	0.00	25.00	9.40	624.58	May II	2023
544.00	0.00	22.00	8.38	623.88	June I	2023
1111.00	0.00	20.00	7.69	623.40	June II	2023

Annexure – 2

List of the fish species recorded from the Malaprabha river (Source: Mr. M. F. Rahman, former senior scientist, CIFRI, Bangalore, personal communication)

Li	st of fi	Size attains (mm)	Size observed (mm)	
Super-class		Gnathostomata		
Class		Actinopterygii		
Sub-class		Neopterygii		
Division		Teleostei		
Sub-division		Osteoglossomorpha		
Order		Ostoeglossiformes		
Sub-order		Notopteroidei		
Family		NOTOPTERIDAE		
		Notopterus Lacepede, 1800		
Genus 1. Notopterus notopterus (Pallas, 1769)			210	153-169
Order		Cypriniformes		744
Family		CYPRINIDAE		
Sub-family		Danioninae		
Tribe		Oxygasterini		
Genus		Salmophasia Swainson, 1839		
	2.	Salmophasia acinaces	150	137
-		(Valenciennes, 1844)	150	137
	3.	Salmophasia balookee (Sykes, 1839)	150	131
	4.	Salmophasia untrahi (Day, 1869)	200	169
Genus		Barilius Hamilton, 1822		
Genus	5.	Barilius barila (Hamilton, 1822)	100	77
Tribe		Danionini		
Genus		Esomus Swainson, 1839		
Ochuş	6.	Esomus danrica (Hamilton, 1822)	125	98
		Rasbora Hamilton, 1859		
Genus	7.	Rasbora daniconius(Hamilton, 1822)	100	83
Genus		Amblypharyngodon Bleeker, 1859- 1860		
VIII	8.	Amblypharyangodon mola (Hamilton, 1822)	75	59
Sub-family		Cyprininae		
Tribe		Cyprinini		
Sub-tribe		Cyprini		

C		Cyprinus Linnaeus, 1758		1
Genus	9,	Cyprinue Carpio (Linnaeus, 1758)	1200	313
Tribe		Systomini		
Sub-tribe		Osteobramae		
Genus		Osteobrama Heckel, 1843		
	10.	Osteobrama vigorsii (Sykes, 1839)	230	209
Sub-tribe		Systomi		
Genus		Puntius Hamilton, 1822		
	11.	Puntius amphibius (Valenciennes, 1842)	150	86
	12.	Puntius ehola (Hamilton, 1822)	125	63
	13.	Puntius sophore (Hamilton, 1822)	125	85
Genus		Pethia (Hamilton, 1822)		
	14.	Pethia ticto (Hamilton, 1822)	100	52-55
Genus		Systomus Hamilton, 1822		
	15	Systomus Sarana (Hamilton, 1822)	300	212
Genus		Hypselobarbus Bleeker, 1859		
	16.	Hypselobarbus kolus (Sykes, 1839)	300	137-221
Tribe		Labeonini		
Sub-tribe		Labeones		
Genus		Cirrhinus Oken, 1817		
	17.	Cirrhinus mrigala (Hamilton, 1822)	990	259
	18.	Cirrhinus reba (Hamilton, 1822)	220	177
Genus		Gibelion Valenciennes, 1844		
	19.	Gibelion catla (Hamilton, 1822)	1820	233-485
Genus		Labeo Cuvier, 1816		
	20.	Labeo calbasu (Hamilton, 1822)	920	189
	21.	Labeo fimbriatus (Bloch, 1795)	460	211
	22.	Labeo rohita (Hamilton, 1822)	920	232-329
Sub-family		Oreininae		
Genus		Garra Hamilton, 1822		
	23.	Garrastenorphynchus (Jerdon, 1849)	150	86-129
Sub-family		Nemacheilinae		
Genus		Nemacheilus Bleeker, 1863		
	24.	Nemacheilus anguilla (Annandale,1919)	50	33
Sub-family		Cobitinae		
Genus		Lepidocephalichthys Bleeker, 1858		
	25.	Lepidocephalichthys thermalis (Valenciennes, 1846)	80	67
Order	1	Siluriformes		

Family		BAGRIDAE		
Sub-family		Ritinae		
Genus		Rita Bleeker, 1853		
	26.	Rita pavimentata (Valenciennes,	260	187
		1840)		
Sub-family		Bagrinae		
Genus		Mystus Seopoli, 1777		
	27.	Mystus cavasius (Hamilton, 1822)	450	133-177
Genus		Sperata wu, 1839		
	28.	Sperata seenghala (Sykes, 1839)	1500	282
Family		SILURIDAE		
Genus		Ompok Lacepede		
	29.	Ompok binaculatus (Bloch, 1794)	300	199
Genus		Wallago Bleeker, 1851		
	30.	Wallago attu (Bloch & Schneider, 1801)	1830	181-607
Family		SCHILBEIDAE		
Sub-family		Schilbeinae		
Genus		Proeutropiichthys Hora, 1937		
	31.	Proeutropiichthys taakree (Sykes,1839)	460	183-197
Genus		Pachypterus kulkarni, 1952		
	32.	Pachypterus khavalchor kulkarni,1952	150	137-141
Family		CLARIDAE		
Genus		Clarias Scopoli, 1777		
	33.	Clarias batrachus (Linnaeus, 1758)	450	163
	34.	Clarias gariepinus (Burchell, 1822)	1770	393-561
Series		Atherinomorpha		
Order		Beloniformes		
Sub-Order		Belonoidei (= Exocoetoidei)		
Family		BELONIDAE		
Genus		Xenontedon Regan, 1911		
	35.	Xenontedon Caneila (Hamilton, 1822)	150	131
Order		Cyprinodontiformes		
Family		POECILIDAE		
Sub-family		Poecilinae		
Genus		Gambusia Poey, 1854		
	36.	Gambusia affinis (Bird and Girard, 1853)	51-71	33-49
Genus		Poecilia Bloch, 1801		
	37.	Poecilia reticulata (Peters, 1859)	30-60	22-46

Order		Synabranchiformes		
Sub-Order		Mastacembeloidei		
Family		MASTACEMBELIDAE		
Sub-family		Mastacembelinae		
Genus		Mastacembelus Scopoli, 1800		
	38.	Mastacembelus armataus	900	197-353
		(Lacepede, 1900)	700	191-333
Order		Perciformes		
Sub- Order		Percoidei		
Family		AMBASSIDAE		
Genus		Parambassis Bleeker, 1874		
	39.	Parambassis ranga (Hamilton, 1822)	80	53-57
Sub- Order		Labroidei		
Family		CICHLIDAE		
Genus		Oreochromis Gunther, 1889		
	40.	Oreochromis mossambica (peters,1852)	390	297-313
Sub- Order		Gobioidei		
Family		GOBIIDAE		
Sub-family		Gobiinae		
Genus		Glossogobius Gill. 1859		
	41.	Glossogobius giuris (Hamilton, 1822)	260	187
Sub- Order		Channoidei		
Family		CHANNIDAE		
Genus		Channa Scopoli, 1777		
	42.	Channa marulius (Hamilton, 1822)	1120	399
	43.	Channa striatus (Bloch, 1793)	920	243

Annexure - 3

Photos of the location:



Photos 1 to 4. Showing the rich flora and fauna in the littoral zone of Renuka Sagar reservoir at the site proposed for water intake / discharge from the reservoir. (Photo: Dr. C. K. Murthy, Senior Fisheries & Aquaculture Consultant, Mysore)



Photo 5. Showing the water intake / discharge point of the project.




Photo 6. Photo taken from upstream reservoir point showing the aerial view of the location with the reservoir in the background. (Photo: Dr. C. K. Murthy, Senior Fisheries & Aquaculture Consultant, Mysore)




Photo 7: showing the location of the proposed upstream reservoir



Photo 8: Upstream reservoir location, photo taken from water intake / discharge point (Photo courtesy: Sri. Akshay Kumar V. G., EMPRI, Bangalore)

Greenko Solar Energy Private Limited

CIN: U40108TG2010PTC067974



Annexure-02 (B)

Certificate of Undertaking

M/s. Greenko Solar Energy Private Limited hereby affirm and undertakes that all the mitigation measures proposed by the Environmental Management & Policy Research Institute (EMPRI) shall be complied.

Date: 15-03-2024

Place: Hyderabad

Name: Surya Prakash. D Authorized Signatory ස්වයා මෙස්තුද්වස්වෙන්ස් සංගේෂණයක් (කුස්වේස්) මෙස්තු <mark>ස්වයා, භා</mark>තානයාස

ಸಂಖ್ಯೆ:ವಅಅ:ಹುಮನಾ:ಬೇಮಳಖೇಡಾ:ಸರ್ವಸಂಬರಗಳ:ವಿವರ:ಸಿಆರ್:-- /2022–23 ಇವರಿಗೆ, ದಿನಾಂಕ: 23-03-2023

ಮಾನ್ಯ ಜಿಲ್ಲಾಧಿಕಾರಿಗಳು

ಬೀದರ ಜಿಲ್ಲೆ ಬೀದರ.

'ಮಾನ್ಯರ',

ವಿಷಯ:--

Diversion of 160.4 hectare of forest land in sy.no-138 and 146 of karlakatti village, sy.no128, 129 and 130 of Chakrageri village and sy no.3 & 4 of Kagihal village, Savadatti(Saundatti) Taluk, Belagavi District (Ghataprabha Division, Gokak)for construction of standalone Pumped Storage (Component of Saundatti Integrated Renewable Energy Project (IREP) in favour of the M/s Greenko solar Energy Private Limited, Bangaluru. ಬದಲಾಗಿ ಬೇಮಳಖೇಡಾ,ಚಾಂಗ್ಲೇರ ಮತ್ತು ಮೀನಕೇರಾ ಅರಣ್ಯ ಪ್ರದೇಶಗಳಲ್ಲಿ ಪರಿಹಾರಾತ್ಮಕ ನೆಡುತೋಮ ಬೆಳೆಸುವ ಸಲುವಾಗಿ ಯಾರದೇ ಹೊಣೆಗಾರಿಕೆಯಲ್ಲಿ ಇರುವುದಿಲ್ಲ ಎಂಬ (No Encumbrance Certificate) ಪ್ರಮಾಣ ಪತ್ರ ನೀಡುವ ಕುರಿತು.

ಉಲ್ಲೇಖ:--

- 1. ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯಪಡೆ ಮುಖ್ಯಸ್ಥರು) ಬೆಂಗಳೂರು ರವರ ಕಛೇರಿ ಪತ್ರ ಸಂಸ್ಥೆ:A5(2)GFL.CR-27/2018-19 E-69609 ದಿನಾಂಕ:26–07–2022.
- 2. ಮಾಸ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ಅರಣ್ಯ ವಿಭಾಗ ಬೀದರ ರವರ ಕಛೇರಿ ಪತ್ರ ಸಂಖ್ಯೆ:KFD-BDRD0A5(sy)/7/2022E-666321/594 ದಿನಾಂಕ:10–08–2022. 2.ಈ ಕಛೇರಿಯ ಪತ್ರ ಸಂಖ್ಯೆ: ಬೇಮಳಖೇಡಾ, ಚಾಂಗ್ಲೇರ & ಮೀನಕೇರಾ:ವರದಿ:ಸಿಆರ್–/2022–23 ದಿನಾಂಕ:03–03–2023.

ಈ ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಬೀದರ ಜಿಲ್ಲೆಯಲ್ಲಿ M/S Greenko solar Energy Private Limited, Bangaluru. ರವರು Integrated Renewable Energy Project (IREP)ಗಾಗಿ ಬೆಳಗಾವಿ ವಿಭಾಗದಲ್ಲಿನ ಅರಣ್ಯ ಪ್ರದೇಶದ ಬದಲಾಗಿ 160.4 ಹೆಕ್ಟೇರ (398.18 ಎಕರೆ) ಪ್ರದೇಶವನ್ನು ಪರಿಹಾರಾತ್ಮಕ ನೆಡುತೋಪು ಬೆಳೆಸುವ ಸಲುವಾಗಿ ಚೆಟಗುಪ್ಪು ತಾಲ್ಲೂಕಿನ ಬೇಮಳಬೇಡಾ,ಚಾಂಗ್ಲೇರ ಮತ್ತು ಮೀನಕೇರಾ ಗ್ರಾಮಗಳಲ್ಲಿ ಡಿ–ಗ್ರೇಡೆಡ್ ಅರಣ್ಯ ಪ್ರದೇಶವನ್ನು ಗುರುತಿಸಿ, ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದ್ದು ಈ ಬಗ್ಗೆ ಸದರಿ ಪ್ರದೇಶದ ಜಂಟೆ ಮೋಜಣಿ ಮಾಡಿಸಲಾಗಿ ಸರಕಾರಿ ಭೂಮಾಪಕರು ನಕ್ಷೆಯನ್ನು ತಯಾರಿಸಿರುತ್ತಾರೆ. ಈ ಬಗ್ಗೆ ದಿನಾಂಕ:21.03.2023 ರಂದು ನಾನು ಹಾಗೂ ತಹಸೀಲ್ದಾರರು ಚೆಟಗುಪ್ಪ ರವರು ಸೇರಿ ಸದರಿ ಬೇಮಳಬೇಡಾ ಸರ್ವೆ ನಂ–538/1,521,611 ಚಾಂಗ್ಲೇರ ಸರ್ವೆ ನಂ–128 ಮತ್ತು ಮೀನಕೇರಾ ಗ್ರಾಮದ ಸರ್ವೆ ನಂ–199ರ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿರುತ್ತೇವೆ.

ಆದ್ದರಿಂದ ಸರಕಾರಿ ಭೂಮಾಪಕರು ತಯಾರಿಸಿದ ನಕ್ಷೆಯ ಪ್ರಕಾರ ಸದರಿ ಬೇಮಳಜೇಡಾ ಸರ್ವೆ ನಂ–538/1,521,611 ಚಾಂಗ್ಗೇರ ಸರ್ವೆ ನಂ–128 ಮತ್ತು ಮೀನಕೇರಾ ಗ್ರಾಮದ ಸರ್ವೆ ನಂ–199ರ 160.4 ಹೆಕ್ಟೇರ (398.18 ಎಕರೆ) ವಿಸ್ತೀರ್ಣದಲ್ಲಿ ಯಾವುದೇ ಒತ್ತುವರಿ ಮತ್ತು ಯಾರದೇ ಹೊಣೆಗಾರಿಕೆಯಲ್ಲಿ ಇರುವುದಿಲ್ಲ, ಸದರಿ ಪ್ರದೇಶದಲ್ಲಿ ಭೂಮಾಪಕರು ತಯಾರಿಸಿದ ನಕ್ಷೆ ಪ್ರಕಾರ 160.4 ಹೆಕ್ಟರ್ (398.18 ಎಕರೆ) ವಿಸ್ತೀರ್ಣ ಪರಿಹಾರಾಷ್ಟ್ರಕ ನೆಡುತೋಮ ಬೆಳೆಸಲು ಯೋಗ್ಯವಿರುತ್ತದೆ. ಎಂದು ಜಂಟಿ ತಪಾಸಹಾ ವರದಿಯಲ್ಲಿ ತಿರ್ಮಾನಿಸಿ, ಸದರಿ ಪರದಿಯನ್ನು ಮುಂದಿನ ಕ್ರಮಕ್ಕಾಗಿ ತಮ್ಮ ಅವರಾಹನೆಗಾಗಿ ಸಲ್ಲಿಸಲಾಗಿದೆ.

ಲಗತ್ತುಗಳು:

- 1) Principal Chief Conservator of Forests (Head of Forest Force) ರವರ ಪತ್ರ–02 ಪ್ರತಿ.
- 2) ಜಂಟಿ ತಪಾಸಣಾ ವರದಿಯ ಛಾಯಾ ಚಿತ್ರಗಳು-04 ಪ್ರತಿ.
- 3) ಜಂಟಿ ಮೋಜಣಿ ಸಕ್ಷೆ-02 ಪ್ರತಿ.

ಆಂಟಿ ತಪಾಸಣಾ ಮಾಡಿದ ಅಧಿಕಾರಿಗಳ ಸಹಿ

ವಲಯ ತಾಡ್ರಾಧಕಾರಿಗಳು ಪ್ರಾದೇಶಿಕ ಅಂಡ್ಯ ವರಣ್ಣು ಹುಮನಾಬಾದ ಪ್ರಾದೇಶಿಕ ಸಲಯ ಹುಮನಾಬಾದ ಪ್ರಾದೇಶಿಕ ಸಲಯ ಹುಮನಾಬಾದ

ತಹಸೇಲ್ದಾರರು _ಚಟಗುಪ್ಪಾ ತಾಲ್ಲೂಕ ಚಟಗುಪ್ಪಾ ತಹಸೀಲ್ದಾರರು, ಚಿಟ್ಟಗುಪ್ಪಾ



ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ -೧೫೯ Volume - 159

ಬೆಂಗಳೂರು, **ಸೋಮವಾರ, ೧೧, ಮಾರ್ಚ್, ೨೦೨೪(ಫಾಲ್ಗುಣ, ೨೧,** ಶಕವರ್ಷ, **೧೯೪೫**)

BENGALURU, MONDAY, 11, MARCH, 2024 (PHALGUNA, 21, SHAKAVARSHA, 1945)

ಸಂಚಿಕೆ ೫೩ Issue 53

ಬಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ದ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

GOVERNMENT OF KARNATAKA

RC-CFS/9/2023-RC E- 1268378

Karnataka Government Secretariat Multi Storied Building Bengaluru-560 001, Date:22-02-2024.

FINAL NOTIFICATION

Whereas the draft of the Notification No. RD 572 KAMGRARA 2017 Bengalur Dated:22-09-2017 regarding altering the limits of Akkirampura village of Koratagere Taluk and Tumkur District and constituting a new revenue village called Kadilapura and Hosahalli was published as required by section 6 of the Karnataka Land Revenue Act, 1964 (Karnataka act No.12 of 1964) in the Karnataka Gazette No. RD 572 KAMGRARA 2017 Bengalur Dated:09-11-2017 inviting objections or suggestions from all the persons likely to be affected thereby within thirty days from Gazette the date of its publication in the Official addressed to Deputy Commissioner **Tumkur** district.

And whereas, the said gazette was made available to the public on **Dated: 12-03-2018** And whereas, no objections and suggestions have been received;

Now, therefore, in exercise of the powers conferred by section 5 of Karnataka Land Revenue Act, 1964 (Karnataka act No.12 of 1964) the Government of Karnataka here by makes the following notification, namely:-

SCHEDULE – 1

Lands bearing survey numbers of the villages and survey numbers of the areas specified in column (2) of the table below shall be excluded from the limits of the said village Akkiramapura of Koratagere Taluk and Tumkur District to form a new

(22388)

ಗುಮ್ಮಘಟ್ಟ ಗ್ರಾಮದ ಚೆಕ್ಕುಬಂದಿ ವಿವರ:

ಪೂರ್ವಕ್ಕೆ: ಬೈ.ಡಿ.ಟ.ಹಳ್ಳಿ ಮತ್ತು ನರಸಾಮರ	ಪಶ್ಚಿಮಕ್ಕೆ: ಚನ್ನಮರೆಡ್ಡಿಹಳ್ಳಿ ಮತ್ತು ಬೊಡರಹಳ್ಳಿ
ಗ್ರಾಮದ ಗಡಿ	ಗ್ರಾಮಗಳ ಗಡಿ
ಉತ್ತರಕ್ಕೆ: ಬೈ.ಡಿ.ಟ.ಹಳ್ಳಿ ಮತ್ತು ಚರಕೂರು ಆಂದ್ರ	ದಕ್ಷಿಣಕ್ಕೆ: ಕನಕಾಮರ ಮತ್ತು ನರಸಾಮರ ಗ್ರಾಮಗಳ
ಪ್ರದೇಶ ಗ್ರಾಮದ ಗ್ರಾಮಗಳ ಗಡಿ	ಗಡಿ

ಮೇಲೆ ನಿರ್ದಿಷ್ಟಪಡಿಸಿದ ಪ್ರಸ್ತಾವನೆಯು, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ (1964ರ ಕರ್ನಾಟಕ ಅಧಿನಿಯಮ 12) 5ನೇ ಪ್ರಕರಣದಡಿ ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಬೇಕಾದ ಇದರ ಅಂತಿಮ ಅಧಿಸೂಚನೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ (ಡಾ. ಬಿ. ಉದಯಕುಮಾರ್ ಶೆಟ್ಟಿ) ನಿರ್ದೇಶಕರು ಕಂದಾಯ ಗ್ರಾಮಗಳ ರಚನಾ ಕೋಶ ಹಾಗೂ ಪದನಿಮಿತ್ತ ಸರ್ಕಾರದಜಂಟಿ ಕಾರ್ಯದರ್ಶಿ ಕಂದಾಯ ಇಲಾಖೆ

PR-540

ಕರ್ನಾಟಕ ಸರ್ಕಾರ

ಸಂ.ಅಪಜೀ 16 ಎಫ್ಎಎಫ್ 2024

ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ ಬೆಂಗಳೂರು, ದಿನಾಂಕ:26.02.2024

<u>ಅಧಿಸೂಚನೆ</u>

ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ 33 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಬೀದರ ಜಿಲ್ಲೆ ಕಮಲನಗರ ತಾಲ್ಲೂಕು ದಾಬಕಾ ಹೋಬಳಿಯ ದಾಬಕಾ ಗ್ರಾಮದ ಸರ್ವೆ ನಂ.134/1, 134/2, 134/3, 134/4, 134/6, 128/1, 127/1, 127/2, 123/1, 123/2, 123/3, 117/1, 117/3, 117/4, 117/5, 117/6, 124/1, 124/2, 124/3, 124/4, 124/5, 124/6, 125/2, 125/3, 126/1, 126/2, 126/3, 136/1, 136/2, 136/3, 136/4, 136/5, 136/7, 136//8, ಮತ್ತು ಚಿಮೆಗಾಂವ ಗ್ರಾಮದ ಸರ್ವೆ ನಂ. 57/1, 57/2 ಗಳ ಒಟ್ಟು ವಿಸ್ತೀರ್ಣ 219 ಎಕರೆ 32 ಗುಂಟೆ ಅರಣ್ಯ ಪ್ರದೇಶವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ "ದಾಬಕಾ ಮತ್ತು ಚಿಮೆಗಾಂವ ರಕ್ಕಿತ ಅರಣ್ಯ" ಎಂದು ಸರ್ಕಾರವು ಘೋಷಿಸಿದೆ.

<u>ಅನುಸೂಚಿ-1</u>

<u>ಅನುಸೂಚ-1</u>							
ಜಿಲ್ಲೆ	:	ಬೀದರ					
ತಾಲ್ಲೂಕು	:	ಕಮಲಾ					
ಹೋಬಳಿ	:	ದಾಬಕ					
ಗ್ರಾಮದ ಹೆಸರು	:		್ಗ ಮತ್ತು ಬ	<u> </u>	Г		<u> </u>
ಸರ್ವೆ ನಂಬರ್	:	SI.	Sy.No	Village		Extent	
		No	3y.110	Village	Acre	Guntas	Ha.
		1	134/1	Dabka	0	8	0.08
		2	134/2	Dabka	10	5	4.10
		3	134/3	Dabka	10	6	4.11
		4	134/4	Dabka	0	7	0.07
		5	134/6	Dabka	0	8	0.08
		6	128/1	Dabka	15	31	6.38
		7	127/1	Dabka	8	28	3.52
		8	127/2	Dabka	8	27	3.51
		9	123/1	Dabka	3	22	1.44
		10	123/2	Dabka	3	23	1.45
		11	123/3	Dabka	29	33	12.07
		12	117/1	Dabka	6	3	2.46
		13	117/3	Dabka	2	1	0.82
		14	117/4	Dabka	6	4	2.47
		15	117/5	Dabka	2	2	0.83
		16	117/6	Dabka	2	1	0.82
		17	124/1	Dabka	3	3	1.24
		18	124/2	Dabka	3	0	1.21
		19	124/3	Dabka	5	20	2.23
		20	124/4	Dabka	5	20	2.23
		21	124/5	Dabka	5	2	2.04
		22	124/6	Dabka	3	5	1.26
		23	125/2	Dabka	4	38	2.00
		24	125/3	Dabka	4	38	2.00
		25	126/1	Dabka	8	3	3.27
		26	126/2	Dabka	8	3	3.27
		27	126/3	Dabka	16	6	6.54
		28	136/1	Dabka	0	5	0.05
		29	136/2	Dabka	6	32	2.75
		30	136/3	Dabka	6	15	2.58
		31	136/4	Dabka	3	7	1.28
		32	136/5	Dabka	3	7	1.28
		33	136/7	Dabka	0	5	0.05
		34	136/8	Dabka	0	5	0.05
		35	57/1	Chimegaon	10	39	4.44
		36	57/2	Chimegaon	12	10	4.96
			Tot	al	219	32	88.95

ಕ್ಷೇತ್ರದ ಒಟ್ಟು ವಿಸ್ತೀರ್ಣ	:	219 ಎಕರೆ 32 ಗುಂಟೆ (88.95 ಹೆ.)
ಕ್ಷೇತ್ರದ ಹೆಸರು	:	ದಾಬಕಾ ಮತ್ತು ಚಿಮೆಗಾಂವ ರಕ್ಷಿತ ಅರಣ್ಯ
ಡಿ.ಲೈನ್ ಉದ್ದ	:	8.200 ಕಿ.ಮೀ.

<u>ಅನುಸೂಚಿ-2</u> ಸೀಮಾ ವಿವರಣೆ

ಉತ್ತರ:- ಕ್ಷೇತ್ರದ ಪ್ರಾರಂಭ ಬಿಂದುವು ದಾಬಕಾ ಗ್ರಾಮದ ಸರ್ವೆ ನಂ. 133, 134, ಮತ್ತು 146ರ ಸೇರುವ ಸಾಮಾನ್ಯ ಕೂಡುಬಿಂದು ಹಾಗೂ ಸರ್ವೆ ನಂ. 133ರ ನೈರುತ್ಯ ಮೂಲೆಯ ಗಡಿ ಬಿಂದುವಿನಿಂದ ಪ್ರಾರಂಭವಾಗಿ ಸರ್ವೆ ನಂಬರ್ 133 ಮತ್ತು 132ರ ದಕ್ಷಿಣ ಗಡಿಯುದ್ದಕ್ಕೂ ಸಾಗಿ ಸರ್ವೆ ನಂಬರ್ 134/5ನ್ನು ಹೊರತುಪಡಿಸಿ, ಸರ್ವೆ ನಂಬರ್ 131ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಗಡಿ ರೇಖೆಯು ಕೊನೆಯ ಬಿಂದುವಿನಿಂದ ಪೂರ್ವಕ್ಕೆ ಸರ್ವೆ ನಂಬರ್ 128/1 ರ ಉತ್ತರ ಗಡಿಯಲ್ಲಿ ಹಾಗೂ ಇದೇ ಸರ್ವೆ ನಂಬರಿನ ಪೂರ್ವಗಡಿಯಲ್ಲಿ ದಕ್ಷಿಣಕ್ಕೆ ಸಾಗಿ ಇದೇ ಸರ್ವೆ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಗಡಿ ರೇಖೆಯು ಕೊನೆಯ ನಂಬರಿನ ಬಿಂದುವಿನಿಂದ ಪೂರ್ವ ದಿಕ್ಕಿಗೆ 128/2, 128/3 ಮತ್ತು 128/4 ಸರ್ವೆ ನಂಬರುಗಳ ದಕ್ಷಿಣ ಗಡಿಯಲ್ಲಿ ಸಾಗಿ ಸರ್ವೆ ನಂಬರ್ 128/4ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಗಡಿ ರೇಖೆಯು ಕೊನೆಯ ಬಿಂದುವಿನಿಂದ ಉತ್ತರ ದಿಕ್ಕಿಗೆ ಸರ್ವೆ ನಂಬರ್ 128/4 ರ ಪೂರ್ವ ಗಡಿಯಲ್ಲಿ ಸಾಗಿ ಇದೇ ಸರ್ವೆ ನಂಬರಿನ ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ಗಡಿರೇಖೆಯು ಪೂರ್ವ ದಿಕ್ಕಿಗೆ ಸರ್ವೆ ನಂಬರ್ 129ರ ದಕ್ಷಿಣ ಗಡಿಯಲ್ಲಿ ಮತ್ತು ಉತ್ತರ ದಿಕ್ಕಿಗೆ ಪೂರ್ವ ಗಡಿಯಲ್ಲಿ ಸಾಗಿ ಇದೇ ಸರ್ವೆ ನಂಬರಿನ ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಕೊನೆಯ ಬಿಂದುವಿನಿಂದ ಪೂರ್ವ ದಿಕ್ಕಿಗೆ ಸರ್ವೆ ನಂಬರ್ 122 ಮತ್ತು 118 ರ ದಕ್ಷಿಣ ಗಡಿಯಲ್ಲಿ ಸಾಗಿ ಸರ್ವೆ ನಂಬರ್ 117/1 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ.

ಪೂರ್ವ: ಸೀಮಾರೇಖೆಯು ಕೊನೆಯ ಬಿಂದುವಿನಿಂದ ದಕ್ಷಿಣ ದಿಕ್ಕಿಗೆ ಸರ್ವೆ ನಂಬರ್ 117/2 ರ ಪಶ್ಚಿಮ ಗಡಿಯಲ್ಲಿ ಸಾಗಿ ನಂತರ ಇದೇ ಸರ್ವೆ ನಂಬರಿನ ದಕ್ಷಿಣ ಗಡಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಸಾಗಿ ಇದೇ ಸರ್ವೆ ನಂಬರಿನ ಆಗ್ನೇಯ ಮೂಲೆಯನ್ನು ತಲುಪುತ್ತದೆ. ಸದರಿ ಗಡಿ ಬಿಂದುವು ಸರ್ವೆ ನಂಬರ್ 117/2, 124/6 ಮತ್ತು 62 ರ ಸಾಮಾನ್ಯ ಕೂಡುಬಿಂದುವಾಗಿರುತ್ತದೆ.

ದಕ್ಕಿಣ: ಸೀಮಾರೇಖೆಯು ಕೊನೆಯ ಬಿಂದುವಿನಿಂದ ಪಶ್ಚಿಮ ದಿಕ್ಕಿಗೆ ಸರ್ವೆ ನಂಬರ್ 124/6 ಮತ್ತು 124/5 ರ ದಕ್ಷಿಣ ಗಡಿಯಲ್ಲಿ ಹಾಗೂ ದಕ್ಷಿಣ ದಿಕ್ಕಿಗೆ ಸರ್ವೆ ನಂಬರ್ 125/3 ರ ಪೂರ್ವಗಡಿಯಲ್ಲಿ ಮತ್ತು ಪಶ್ಚಿಮ ದಿಕ್ಕಿಗೆ ಸರ್ವೆ ನಂಬರ್ 125/3, 125/2ರ ದಕ್ಷಿಣ ಗಡಿಯಲ್ಲಿ ಸಾಗಿ ಸರ್ವೆ ನಂಬರ್ ಸೀಮಾರೇಖೆಯು 125/2プ ನೈರುತ್ಯ ಮೂಲೆಯನ್ನು ತಲುಪುತ್ತದೆ. ನಂತರ ಕೊನೆಯ ಗಡಿಬಿಂದುವಿನಿಂದ ಉತ್ತರಕ್ಕೆ ಸರ್ವೆ ನಂಬರ್ 125/1 ರ ಪೂರ್ವಗಡಿಯಲ್ಲಿ, ಪಶ್ಚಿಮಕ್ಕೆ ಉತ್ತರ ಗಡಿಯಲ್ಲಿ ಹಾಗೂ ದಕ್ಷಿಣಕ್ಕೆ ಪಶ್ಚಿಮ ಗಡಿಯಲ್ಲಿ ಸಾಗಿ ಇದೇ ಸರ್ವೆ ನಂಬರಿನ ವಾಯುವ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಕೊನೆಯ ಗಡಿಬಿಂದುವಿನಿಂದ ಪಶ್ಚಿಮಕ್ಕೆ ದಾಬಕಾ ಗ್ರಾಮ ಗಡಿಯಲ್ಲಿ ಸರ್ವೆ ನಂಬರ್126/3 126/2 136/5 136/4 136/3 ರ ದಕ್ಷಿಣ ಗಡಿಯಲ್ಲಿ ಸಾಗಿ ಚಿಮೆಗಾಂವ ಗ್ರಾಮದ ಸರ್ವೇ ನಂಬರ್ 57/1 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಚಿಮೆಗಾಂವ ಗ್ರಾಮದ ಸರ್ವೆ ನಂಬರ್ 57/1 ರ ಪೂರ್ವಗಡಿಯಲ್ಲಿ ದಕ್ಷಿಣ ದಿಕ್ಕಿಗೆ ಮತ್ತು ದಕ್ಷಿಣ ಗಡಿಯಲ್ಲಿ ಪಶ್ಚಿಮ ದಿಕ್ಕಿಗೆ ಸಾಗಿ ಸರ್ವೆ ನಂಬರ್ 57/2 ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಕೊನೆಯ ಗಡಿಬಿಂದುವಿನಿಂದ ಸರ್ವೆ ನಂಬರ್ 57/2 ಪೂರ್ವಗಡಿಯಲ್ಲಿ ದಕ್ಷಿಣ ದಿಕ್ಕಿಗೆ ಹಾಗೂ ದಕ್ಷಿಣ ಗಡಿಯಲ್ಲಿ ಪಶ್ಚಿಮ ದಿಕ್ಕಿಗೆ ಸಾಗಿ ಇದೇ ಸರ್ವೆ ನಂಬರಿನ ವಾಯುವ್ಯ ಮೂಲೆಯನ್ನು ತಲುಪಿ ಹಂದಿಕೇರಾ ಗ್ರಾಮದ ಗಡಿಯನ್ನು ಸಂದಿಸುತ್ತದೆ.

ಪಶ್ಚಿಮ: ಸೀಮಾರೇಖೆಯು ಕೊನೆಯ ಬಿಂದುವಿನಿಂದ ಉತ್ತರ ದಿಕ್ಕಿಗೆ ಚಿಮೆಗಾಂವ ಗ್ರಾಮದ ಸರ್ವೆ ನಂ. 57/2 ಮತ್ತು ದಾಬಕಾ ಗ್ರಾಮದ ಸರ್ವೆ ನಂ. 137 ರ ಪೂರ್ವಗಡಿಯಲ್ಲಿ ಸಾಗಿ ಸರ್ವೆ ನಂಬರ್ 136/6 ನ್ನು ಹೊರತುಪಡಿಸಿ, ಸರ್ವೆ ನಂಬರ್ 135 ರ ನೈರುತ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಕೊನೆಯ ಗಡಿ ಬಿಂದುವಿನಿಂದ ಸರ್ವೆ ನಂಬರ್ 135 ರ ದಕ್ಷಿಣ ಗಡಿಯಲ್ಲಿ ಪೂರ್ವಕ್ಕೆ, ಪೂರ್ವಗಡಿಯಲ್ಲಿ ಉತ್ತರಕ್ಕೆ, ಉತ್ತರಗಡಿಯಲ್ಲಿ ಪಶ್ಚಿಮಕ್ಕೆ ಸಾಗಿ ಇದೇ ಸರ್ವೆ ನಂಬರಿನ ವಾಯುವ್ಯ ಮೂಲೆಯನ್ನು ತಲುಪುತ್ತದೆ. ನಂತರ ಸೀಮಾರೇಖೆಯು ಉತ್ತರ ದಿಕ್ಕಿಗೆ ಸರ್ವೆ ನಂಬರ್ 146 ರ ಪೂರ್ವಗಡಿಯಲ್ಲಿ ಸಾಗಿ ಪ್ರಾರಂಭ ಬಿಂದುವನ್ನು ತಲುಪುತ್ತದೆ.

<u>ಅನುಸೂಚಿ – 3</u> ಹಕ್ಕು ಮತ್ತು ಭಾದ್ಯತೆಗಳು

ಸದರಿ ಕ್ಷೇತ್ರದಲ್ಲಿ ಯಾವುದೇ ಮಾನದಂಡಗಳ ಹಿನ್ನೆಲೆಗಳಲ್ಲಿ ಹಕ್ಕುಗಳನ್ನು ಕಾಯ್ದಿರಿಸಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ (ಎಂ.ಎಸ್.ಲೀಲಾವತಿ) ಸರ್ಕಾರದ ಅಧೀನ ಕಾರ್ಯದರ್ಶಿ ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, (ಅರಣ್ಯ-ಬಿ)

PR-541

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 15 ಎಫ್ಎಎಫ್ 2024

ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ ಬೆಂಗಳೂರು, ದಿನಾಂಕ: 26.02.2024

<u>ಅಧಿಸೂಚನೆ</u>

ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-33 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, "ಅನುಸೂಚಿ" ಯಲ್ಲಿ ನಿರ್ದಿಷ್ಟಪಡಿಸಿದ ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು, ಭಾಗಮಂಡಲ ಹೋಬಳಿಯ ಕುಂದಚೇರಿ ಗ್ರಾಮದ ಸ.ನಂ. 1/5, 1/7 ಮತ್ತು 1/9 ರಲ್ಲಿ ಒಟ್ಟು 113 ಎಕರೆ 55 ಸೆಂಟ್ಸ್ (45.95 ಹೆ.) ಅರಣ್ಯ ಪ್ರದೇಶವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ "ರಕ್ಷಿತ ಅರಣ್ಯ" ಎಂದು ಸರ್ಕಾರವು ಘೋಷಿಸಿದೆ.

ಅನುಸೂಚಿ – 1

ಜಿಲ್ಲೆ	:	ಕೊಡಗು					
ಕಂದಾಯ ಉಪವಿಭಾಗ	:	ಮಡಿಕೇರಿ					
ತಾಲ್ಲೂಕು	:	ಮಡಿಕೇರಿ	ಮಡಿಕೇರಿ				
ಹೋಬಳಿ	:	ಭಾಗಮಂಡಲ					
ಗ್ರಾಮ	:	ಕುಂದಚೇರಿ					
ಸರ್ವೆ ನಂಬರ್	:	ಗ್ರಾಮ	ಸ.ನಂ	ವಿಸ್ತೀರ್ಣ ಎಕರೆ - ಸೆಂಟ್ಸ್			
			1/5	29.53			
		ಕುಂದಚೇರಿ	1/7	34.50			
			1/9	49.52			
		ఒట్పు		113.55			
ಕ್ಷೇತ್ರದ ಒಟ್ಟು ವಿಸ್ತೀರ್ಣ		113.55 ಎಕರೆ- ಸೆಂಟ್ಸ್ (45.95 ಹೆ.)					
ಕ್ಷೇತ್ರದ ಹೆಸರು		"ಕುಂದುಚೇರಿ ರಕ್ಕಿ	್ತತ ಅರಣ್ಯ"				

<u>ಅನುಸೂಚಿ – 2</u>

ಸೀಮಾ ವಿವರಣೆ

ಉತ್ತರ: ಸೀಮಾರೇಖೆಯು ಸರ್ವೆ ನಂ. 1/9 ರ ವಾಯುವ್ಯ ಮೂಲೆಯಲ್ಲಿ ಆರಂಭಗೊಂಡು ಆಗ್ನೇಯಾಭಿಮುಖವಾಗಿ ಸರ್ವೆ ನಂ. 1/9 ರ ಉತ್ತರ ಗಡಿಯ ಮೇಲೆ ಸಾಗಿ ಸರ್ವೆ ನಂ 1/7 ರ ವಾಯುವ್ಯ ಮೂಲೆಯನ್ನು ತಲುಪಿ ನಂತರ ಸರ್ವೆ ನಂ 1/7 ರ ಉತ್ತರ ಗಡಿಯ ಮೇಲೆ ಸಾಗಿ ಸರ್ವೆ ನಂ 1/7 ರ ಈಶಾನ್ಯ ಮೂಲೆಯನ್ನು ಸೇರುತ್ತದೆ.

ಪೂರ್ವ: ಸೀಮಾರೇಖೆಯು ಸರ್ವೆ ನಂ. 1/7 ರ ಪೂರ್ವ ಗಡಿಯ ಮೇಲೆ ಸಾಗಿ ಸರ್ವೆ ನಂ 1/7 ಮತ್ತು 1/5 ರ ಕೂಡು ಬಿಂದುವನ್ನು ಸೇರುತ್ತದೆ. ನಂತರ ಸರ್ವೆ ನಂ. 1/5 ರ ಪೂರ್ವ ಗಡಿಯ ಮೇಲೆ ಸಾಗಿ ಸರ್ವೆ ನಂ. 1/5ರ ಆಗ್ನೇಯ ಮೂಲೆಯನ್ನು ಸೇರುತ್ತದೆ.

ದಕ್ಕಿಣ: ಸೀಮಾರೇಖೆಯು ಸರ್ವೆ ನಂ. 1/5 ರ ದಕ್ಷಿಣ ಗಡಿಯ ಮೇಲೆ ಸಾಗಿ ಸರ್ವೆ ನಂ. 1/5 ರ ನೈರುತ್ಯ ಮೂಲೆಯನ್ನು ಸೇರುತ್ತದೆ. ನಂತರ ಸರ್ವೆ ನಂ 1/9 ರ ಪೂರ್ವಗಡಿಯ ಮೇಲೆ ದಕ್ಷಿಣಾಭಿಮುಖವಾಗಿ ಸಾಗಿ ಸರ್ವೆ ನಂ 1/9 ರ ಆಗ್ನೇಯ ಮೂಲೆಯನ್ನು ಸೇರುತ್ತದೆ. ನಂತರ ಸೀಮಾ ರೇಖೆಯು ಸರ್ವೆ ನಂ. 1/9 ರ ದಕ್ಷಿಣ ಗಡಿಯ ಮೇಲೆ ಸಾಗಿ ಸರ್ವೆ ನಂ 1/9 ರ ನೈರುತ್ಯ ಮೂಲೆಯನ್ನು ಸೇರುತ್ತದೆ.

ಪಶ್ಚಿಮ: ಸೀಮಾರೇಖೆಯು ಸರ್ವೆ ನಂ 1/9 ರ ನೈರುತ್ಯ ಮೂಲೆಯಿಂದ ಉತ್ತರಾಭಿಮುಖವಾಗಿ ಸರ್ವೆ ನಂ 1/9 ರ ಪಶ್ಚಿಮ ಗಡಿಯ ಮೇಲೆ ಸಾಗಿ ಪ್ರಾರಂಭದ ಬಿಂದುವನ್ನು (1/9 ರ ವಾಯುವ್ಯ ಮೂಲೆ) ಸೇರುತ್ತದೆ.

ಅನುಸೂಚಿ – 3

<u>ಹಕ್ಕು ಭಾದ್ಯತೆಗಳು:</u>

1. ಪಟ್ಟಿಫಾಟ ಮೀಸಲು ಅರಣ್ಯದ ಅಧಿಸೂಚನೆ ಸಂಖ್ಯೆ: No 40 Banglore Dated: the 3rd May. 1904 ರಲ್ಲಿನ P.R.W No 25 ರನ್ನಯ 6 ಅಡಿ ಅಗಲವುಳ್ಳ ರಸ್ತೆ.

ಷರಾ: ಕುಂದಚೇರಿ ಗ್ರಾಮದ ಸರ್ವೆ ನಂಬರ್ 1/5, 1/7, 1/9 ಮತ್ತು 1/10 ಗಳ ಜಮೀನು ಪಟ್ಟಿಫಾಟ ಮೀಸಲು ಅರಣ್ಯದ ಅಧಿಸೂಚನೆ ಸಂಖ್ಯೆ: No. 40 The Chief Commissioner of Coorg, Bangalore Dated: 3rd May 1904 ರ ಎನ್-ಕ್ಲೋಸರ್ ನಂ.35 ಆಗಿರುತ್ತದೆ. ಸದರಿ ಎನ್-ಕ್ಲೋಸರ್ ರಲ್ಲಿ ಸರ್ವೆ ನಂಬರ್ 1/5, 1/7, 1/9 ಗಳ ಕ್ಷೇತ್ರದ ಗಡಿವಿವರಣೆಯನ್ನು ಕಂದಾಯ ಇಲಾಖೆಯ ಹದ್ದುಬಸ್ತು ನಕಾಶೆಯಂತೆ "ಕುಂದುಚೇರಿ ರಕ್ಷಿತ ಅರಣ್ಯ" ವೆಂದು ವಿವರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ (ಎಂ.ಎಸ್.ಲೀಲಾವತಿ) ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ. (ಅರಣ್ಯ-ಬಿ)

PR-542

ಕರ್ನಾಟಕ ಸರ್ಕಾರ

ಸಂಖ್ಯೆ: ಅಪಜೀ 24 ಎಫ್ಎಎಫ್ 2024

ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ ಬೆಂಗಳೂರು, ದಿನಾಂಕ: 26.02.2024

<u>ಅಧಿಸೂಚನೆ</u>

ಕರ್ನಾಟಕ ಅರಣ್ಯ ಅಧಿನಿಯಮ 1963 ರ ಕಲಂ-33 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, "ಅನುಸೂಚಿ" ಯಲ್ಲಿ ನಿರ್ದಿಷ್ಟಪಡಿಸಿದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯ ಸಣ್ಣಪುಲಿಕೋಟು ಗ್ರಾಮದ ಸರ್ವೆನಂ. 84/2 ಮತ್ತು 84/7 ಗಳ ಒಟ್ಟು ವಿಸ್ತೀರ್ಣ 79.45 ಎಕರೆ-ಸೆಂಟ್ಸ್ (32.15 ಹೆ.) ಅರಣ್ಯ ಪ್ರದೇಶವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ "**ರಕ್ಕಿತ ಅರಣ್ಯ**" ಎಂದು ಸರ್ಕಾರವು ಘೋಷಿಸಿದೆ.

ಅನುಸೂಚಿ – 1

ಜಿಲ್ಲೆ	:	ಕೊಡಗು				
ಕಂದಾಯ ಉಪ ವಿಭಾಗ	:	ಮಡಿಕೇರಿ				
ತಾಲ್ಲೂಕು	:	ಮಡಿಕೇರಿ				
ಹೋಬಳಿ	:	ಭಾಗಮಂಡಲ				
ಗ್ರಾಮ	:	ಸಣ್ಣಪುಲಿಕೋಟು				
ಸರ್ವೆ ನಂಬರ್						
		ಗ್ರಾಮ	ಸ.ನಂ	ವಿಸ್ತೀರ್ಣ		
		ဂျချွယ	2.0	ಎಕರೆ - ಸೆಂಟ್ಸ್		
		ಸಣ್ಣಪುಲಿಕೋಟು	84/2	9.60		
		~ co 600 0 000 (00)	84/7	69.85		
		ఒట్కు		79.45		
ಕ್ಷೇತ್ರದ ಒಟ್ಟು ವಿಸ್ತೀರ್ಣ		79.45 ಎಕರೆ- ಸೆಂಟ	್ಸ್ (32.15 ಕ	ಹೆ.)		
ಕ್ಷೇತ್ರದ ಹೆಸರು		"ಸಣ್ಣಪುಲಿಕೋಟು ರಕ್ಷಿತ ಅರಣ್ಯ"				

ಭಾಗ ೪ಎ

<u>ಅನುಸೂಚಿ – 2</u> ಸೀಮಾ ವಿವರಣೆ

ಉತ್ತರ – ಸೀಮಾರೇಖೆಯು ಸ.ನಂ 84/7ರ ವಾಯುವ್ಯ ಮೂಲೆಯಿಂದ ಪೂರ್ವಾಭಿಮುಖವಾಗಿ ಸ.ನಂ 84/7ರ ಉತ್ತರದ ಸಾಮಾನ್ಯ ಗಡಿಯಲ್ಲಿ ಹೊರಟು ಸ.ನಂ 84/7ರ ಈಶಾನ್ಯ ಮೂಲೆಗೆ ಬಂದು ಸೇರುತ್ತದೆ.

ಪೂರ್ವ – ಸೀಮಾರೇಖೆಯು ಸ.ನಂ 84/7ರ ಈಶಾನ್ಯ ಮೂಲೆಯಿಂದ 84/7ರ ಪೂರ್ವ ಗಡಿಯಲ್ಲಿ ನೈರುತ್ಯಾಭಿಮುಖವಾಗಿ ಹೊರಟು, ನಂತರ ದಕ್ಷಿಣಾಭಿಮುಖವಾಗಿ ಚಲಿಸಿ ಸರ್ವೆ ನಂಬರ್ 84/8 ರ ವಾಯುವ್ಯ ಮೂಲೆಗೆ ಬಂದು ಸೇರುತ್ತದೆ. ತದನಂತರ ಸರ್ವೆ ನಂಬರ್ 84/8 ರ ಪಶ್ಚಿಮದ ಗಡಿಯಲ್ಲಿ ಹಾಗೂ ಸರ್ವೆ ನಂಬರ್ 84/8 ರ ಪೂರ್ವ ಗಡಿಯಲ್ಲಿ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ 84/7ರ ಆಗ್ನೇಯ ಮೂಲೆಗೆ ಬಂದು ಸೇರುತ್ತದೆ.

ದಕ್ಷಿಣ – ಸೀಮಾರೇಖೆಯು ಸ.ನಂ 84/7ರ ಆಗ್ನೇಯ ಮೂಲೆಯಿಂದ ಪಶ್ಚಿಮಾಭಿಮುಖವಾಗಿ ಸ.ನಂ 84/7ರ ದಕ್ಷಿಣದ ಸಾಮಾನ್ಯ ಗಡಿಯಲ್ಲಿ ಹೊರಟು ಸ.ನಂ 84/7ರ ನೈರುತ್ಯ ಮೂಲೆಗೆ ಬಂದು ಸೇರುತ್ತದೆ.

<u>ಪಶ್ಚಿಮ</u> – ಸೀಮಾರೇಖೆಯು ಸ.ನಂ 84/7ರ ನೈರುತ್ಯ ಮೂಲೆಯಿಂದ ಉತ್ತರಾಭಿಮುಖವಾಗಿ 84/7ರ ಪಶ್ಚಿಮದ ಸಾಮಾನ್ಯ ಗಡಿಯಲ್ಲಿ ಹೊರಟು ಸ.ನಂ 84/7ರ ವಾಯುವ್ಯ ಮೂಲೆಯ ಪ್ರಾರಂಭದ ಬಿಂದುವಿಗೆ ಬಂದು ಸೇರುತ್ತದೆ.


ಷರಾ: ಕ್ಷೇತ್ರದ ಗಡಿ ವಿವರಣೆಯು ಕಂದಾಯ ಇಲಾಖೆ ಹದ್ದುಬಸ್ತು ನಕಾಶೆಯಂತೆ ಇರುತ್ತದೆ.

<u>ಅನುಸೂಚಿ-3</u> <u>ಹಕ್ಕುಭಾದ್ಯತೆಗಳು</u>

ಸದರಿ ಕ್ಷೇತ್ರದಲ್ಲಿ ಯಾವುದೇ ಮಾನದಂಡಗಳ ಹಿನ್ನಲೆಗಳಲ್ಲಿ ಹಕ್ಕುಗಳನ್ನು ಕಾಯ್ದಿರಿಸು ಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ (ಎಂ.ಎಸ್.ಲೀಲಾವತಿ) ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ. (ಅರಣ್ಯ-ಬಿ)

PR-543



DABKA AND CHIMEGAON PROTECTED FOREST



Scale:1:7920

PROPOSED PROTECTED FOREST BOUNDARY

VILLAGE BOUNDARY

		AREA ST	ATEME	NT	
CI NI-	Nellana Nama	C. No		EXTE	NT
	Village Name	Sy.No	Acre	Guntas	Ha.
1		134/1	0	8	0.08
2		134/2	10	5	4.10
3		134/3	10	6	4.11
4		134/4	0	7	0.07
5		134/6	0	8	0.08
6		128/1	15	31	6.38
7		127/1	8	28	3.52
8		127/2	8	27	3.51
9		123/1	3	22	1.44
10		123/2	3	23	1.45
11		123/3	29	33	12.07
12		117/1	6	3	2.46
13		117/3	2	1	0.82
14		117/4	6	4	2.47
15		117/5	2	2	0.83
16		117/6	2	1	0.82
17	1	124/1	3	3	1.24
18	Dabka	124/2	3	0	1.21
19		124/3	- 5	20	2.23
20	1	124/4	5	20	2.23
21		124/5	5	2	2.04
22		124/6	3	5	1.26
23		125/2	4	38	2.00
24		125/3	4	38	2.00
25		126/1	8	3	3.27
26		126/2	8	3	3.27
27		126/3	16	6	6.54
28	y =	136/1	0	/5	0.05
29		136/2	6	32	2.75
30		136/3	6	15	2.58
31		136/4	3	7	1.28
32		136/5	3	7	1.28
33		136/7	0	5	0.05
34		136/8	0	5	0.05
35	Chimegaon	57/1	10	39	4.44
36	Chimegaon	57/2	12	10	4.96
	TOTAL		219	32	88.95

CA Land Boundary GPS Co-ordinates		
S.No	Latitude	Longitude
1	18.34755556	77.28363889
2	18.34861111	77.28675000
3	18.34830556	77.28686111
4	18.34830556	77.28705556
5	18.34866667	77.28694444
6	18.34863889	77.28711111
7	18.34955556	77.28797222
8	18.34958333	77.28866667
9	18.34650000	77.28919444
10	18.34680556	77.29030556
11	18.34969444	77.28986111
12	18.34983333	77.29186111
13	18.35194444	77.29138889
14	18.35288889	77.29436111
15	18.35350000	77.29588889
16	18.35241667	77.29650000
17	18.35219444	77.29594444
18	18.35102778	77.29622222
19	18.35113889	77.29705556
20	18.34816667	77.29763889
21	18.34802778	77.29822222
22	18.34736111	77.29733333
23	18.34738889	77.29552778
24	18.34577778	77.29613889
25	18.34505556	77.29547222
26	18.34502778	77.29380556
27	18.34738889	77.29419444
28	18.34741667	77.29258333
29	18.34472222	77.29252778
30	18.34447222	77.29147222
31	18.34411111	77.29052778
32	18.34416667	77.28961111
	100	77.28752778
33	18.34286111	
34	18.34016667	77.28797222
35	18.34111111	77.28605556
36	18.33805556	77.28619444
37	18.33811111	77.28480556
38	18.34169444	77.28483333
39	18.34338889	77.28461111
40	18.34330556	77.28486111
41	18.34344444	77.28497222
42	18.34350000	77.28461111
43	18.34358333	77.28458333
44	18.34458333	77.28844444
45	18.34600000	77.28733333
46	18.34605556	77.28405556
P. T. W. C. C.		

CA Land Boundary GPS Co-ordinates

DATUM: WGS-84

Range Forest Officer Territorial Range, Aurad.

Mathilia Rangeforest Officer Working plan & Survey BALLARi

Assistant Conservator of Forests,
Bidar Sub-Division, Bidar.

Deputy Conservator of Forests,
Technical Assistant to
Conservator of Forests,
Working Plan and Survey,
Ballari.

Deputy Conservator of Forests, Territorial Division, Bidar.

Chief Conservator of Forest Kalaburagi Circle, Kalaburagi

DABKA AND CHIMEGAON PROTECTED FOREST THE TOPOSHEET MAP SHOWING COMPENSATORY AFFORESTATION PROPOSED FOR NOTIFICATION UNDER SECTION 33 OF K.F.A 1963 DISTRICT-BIDAR, TALUK- KAMALANAGAR, HOBLI-DABKA PROPOSED AREA 219-32 ACRES-GUNTA. Scale:1:50,000 E77°15'00" E77°17'30' E77°20'00" Muttakhed District :Bidar CA Land Boundary GPS Co-ordinates Taluk:Kamalanagar Toposheet S.No Latitude Hobli :Dabka lo E43L7(56F/7 18.34755556 Village:Dabka&Chimegaon Hokarna H Extent:88.95 Ha 2 18.34861111 Length of D line:8.20 km 18.34830556 3 18.34830556 4 5 18.34866667 Aknāpur 6 18.34863889 Covered tanks 18.34955556 7 18.34958333 8 9 18.34650000 18.34680556 10 Chavar Dābka 506 11 18.34969444 Covered tank Ganganbīd A 12 18.34983333 Kherda Budruk 13 18.35194444 Q 584 14 18.35288889 15 18.35350000 16 18.35241667 593 17 18.35219444 18 18.35102778 19 18.35113889 20 18.34816667 21 18.34802778 18.34736111 22 23 18.34738889 Talāb Tānda Petyache Pahad 18.34577778 24

Anstak Pahad

Dopārwādi

Kurburwādi

Rupla Naik Tanda

Covered tank

Open scrub

Handikheda Tanda

Covered tank Chemmigaon Tanda

Händikera Händikera

Chemmigaon

Covered tank

Bada Tānda

₿ 632

A Botkuri Tanda Covered_tank

18.34605556 DATUM: WGS-84

25

26

27

28

29

30

31

32

33

34

35

36

37

38

39

40

41

42

43

44

45

46

18.34505556

18.34502778

18.34738889

18.34741667

18.34472222

18.34447222

18.34411111

18.34416667

18.34286111

18.34016667

18.34111111

18.33805556

18.33811111

18.34169444

18.34338889

18.34330556

18.34344444

18.34350000

18.34358333

18.34458333

18.34600000

Longitude

77.28363889

77.28675000

77.28686111

77.28705556

77.28694444

77.28711111

77.28797222

77.28866667

77.28919444

77.29030556

77.28986111

77.29186111

77.29138889

77.29436111

77.29588889

77.29650000

77.29594444

77.29622222

77.29705556

77.29763889

77.29822222

77.29733333

77.29552778

77.29613889

77.29547222

77.29380556

77.29419444

77.29258333

77.29252778

77.29147222

77.29052778

77.28961111

77.28752778

77.28797222

77.28605556

77.28619444

77.28480556

77.28483333

77.28461111

77.28486111

77.28497222

77.28461111

77.28458333

77.28844444

77.28733333

77.28405556

Range Forest Officer Territorial Range, Aurad.

Assistant Conservator of Forests, Bidar Sub-Division, Bidar, " verified"

Deputy Conservator of Forests,


Bhandarkumta #

Territorial Division, Bidar. Chief Conservator of Forest Kalaburagi Circle, Kalaburagi

Working plan & Survey BALLARI

Deputy Conservator of Forests, **Technical Assistant to** Conservator of Forests, Working Plan and Survey, Ballari.

MAP SHOWING CA LAND AREA BOUNDARY IN BIMALKHEDA VILLAGE, BHIMALKHEDA HOBLI, HUMNABAD TALUK, BIDAR DISTRICT.




SCALE: 1:50000


CALAND BOUNDARY

BHIMALKHEDA HOBLI, HUMNABAD TALUK, BIDAR DISTRICT. TOPOHEET SHOWING CA LAND AREA BOUNDARY IN BIMALKHEDA VILLAGE,

LOFOSHEET NO: 56G/6




MAP SHOWING CA LAND SY/NO/6111 AREA BOUNDARY IN BIMALAKHEDA VILLAGE, CHITAGUPPA, DISTRICT BIDAR




TOPOHEET SHOWING CA LAND AREA BOUNDARY IN BIMALKHEDA VILLAGE, BHIMALKHEDA HOBLI, HUMNABAD TALUK, BIDAR DISTRICT.


TOPOSHEET NO: 56G/6



KUNDACHERI PROTECTED FOREST


GEO REFERENCE MAP SHOWING COMPENSATORY AFFORESTATION PROPOSED FOR NOTIFICATION UNDER SECTION 33 OF K.F.A 1963 DISTRICT-KODAGU, TALUK- MADIKERI, HOBLI-BAGAMANDALA PROPOSED AREA 113.55 ACRES.





KUNDACHERI PROTECTED FOREST


THE TOPOSHEET MAP SHOWING COMPENSATORY AFFORESTATION PROPOSED FOR NOTIFICATION UNDER SECTION 33 OF K.F.A 1963 DISTRICT:-KODAGU, TALUK:-MADIKERI, HOBLI;-BHAGAMANDALA PROPOSED AREA:-113.55 ACRES TOPOSHEET NO:D43V11 (48P/11)



75.57412

12.41406

12.41124



ವಲಯ ಅರಣ್ಯಾಥಿಕಾರಿ ಭಾಗಮಂಡಲ

ರಾಂತಕ ಸಹಾಯತಯ,

೬. ೯ ರ ೨೯೨೮, ಮಡಿಕೇಂ)

SANNAPULIKOTU PROTECTED FOREST GEO REFERENCE MAP SHOWING COMPENSATORY AFFORESTATION PROPOSED FOR NOTIFICATION UNDER SECTION 33 OF K.F.A 1963 DISTRICT-KODAGU, TALUK- MADIKERI, HOBLI-BAGAMANDALA PROPOSED AREA 79.45 ACRES. District : Kodagu Taluk: Madikeri Hobli:Bagmandala Village:Sannapulikotu Extent:32.15 Ha 73 Length of D line:3.41km 80/10 80/6 Scale 1:7920 84/5 INDEX PROPOSED PRTECTED FOREST BOUNDARY 71/24 84/4 84/8 91 92 93 94 95 96 97 98 99 100 101 102 103 104 106 107 108 109 117 84/2 118 119/1 20/1 12.34762 12.34786 12.34774 12.34762 12.34761 12.34763 12.34703

ನಾಗಮಂಡಲ ವಲಯ ಭಾಗಮಂಡಲ ವಲಯ


ಕು.ಅ.ಸಂ. ಹಾರೂ ಉ.ಅ.ಸೆರೆ. ರವರ

ತಾಂತ್ರಕ ಸಹಾಯಕರು, ಮಡಿಕೇರಿ ಎ

DEPUTY CONSERVATOR OF FORESTS MADIKERI DIVISION, MADIKERI Description of the second

SANNAPULIKOTU PROTECTED FOREST

THE TOPOSHEET MAP SHOWING COMPENSATORY AFFORESTATION PROPOSED FOR NOTIFICATION UNDER SECTION 33 OF K.F.A 1963
DISTRICT:-KODAGU, TALUK:-MADIKERI, HOBLI;-BHAGAMANDALA
PROPOSED AREA:-79 45 ACRES



1/41358/2024

Annexure - II

FORM-II (for projects other than linear projects) Government of KARNATAKA Office of the District Collector, Belagavi

No.RB/LND/CR-406/2019-20

TO WHOWSOEVER IT MAY CONCERN

In compliance of the Ministry of Environment and Forests (MoEF), Government of India's letter No.11-9/98-FC(pt) dated 3rd August 2009, wherein the MoEF issued guidelines on submission of evidences for having initiated and completed the process of settlement of rights under the Scheduled Tribes and Other Traditional Forest Dwellers (Recognition of Forest Right) Act, 2006 ('FRA', for short) on the forest land proposed to be diverted for non-forest purposes, it is certified that total 160.40 ha. of forest land in Sy.No.138 and 146 of Karlakatti Village, Sy.No.128, 129 and 130 of Chakrageri Village of Yakkundi Gram Panchayat and Sy.No.3 and 4 of Kagihal Village of Mallur Gram Panchayat, Savadatti (Saundatti) Taluk, Belagavi district proposed to be diverted in favour of M/s. Greenko Solar Energy Private Limited, Bengaluru, Karnataka for construction of Standalone Pumped Storage Component of Saundatti Integrated Renewable Energy Project (IREP) in Belagavi District falls within jurisdiction of Karlakatti & Chakrageri Village of Yakkundi Gram Panchayat and Kagihal Village of Mallur Gram Panchayat in Savadatti taluk.

It is further certified that:

- a. The Complete process for identification and settlement of rights under the FRA has been carried out for the entire **160.40** ha. of forest land proposed for diversion. A copy of records of consultations and meetings of the Forest Rights Committees Gram Sabha(s) and the District Level Committee, are enclosed as **Annexure I to III**.
- The proposal for such diversion (with full details of the project and its implications, in vernacular/local language) have been placed before each concerned Gram Sabha of forest-dwellers, who are eligible under the FRA;
- c. The each of concerned Gram Sabha(s), has certified that all formalities/processes under the FRA have been carried out, and that they have given their consent to the proposed diversion and the compensation and ameliorative measures, if any, having understood the purpose and details of proposed diversion.
- d. The discussion and decisions on such proposal had taken place only when there was a quorum of minimum 50% of the members of the Gram Sabha present.
- e. The diversion of Forest Land for facilities managed by the Government as required under Section 3(2) of the FRA have been completed and the Gram Sabhas have given their consent to it.
- f. The rights of the Primitive Tribal Groups and Pre-Agricultural Communities, where applicable have been specifically safeguarded as per section 3(1)(e) of the FRA.

Encl: As above.

Signed by Nitesh Patil

Date: 02-02-2024 16:52:31

Deputy Sommissioner
BELAGAVI.

ದಿನಾಂಕ:14–02–2023 ರಂದು ಸಾಯಂಕಾಲ 4.30 ಗಂಟೆಗೆ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ. 2006 ಮತ್ತು ನಿಯಮಗಳು–2008 ಮತ್ತು ತಿದ್ದುಪಡಿ ನಿಯಮಗಳು–2012ರ ಕಾಯ್ದೆಯ ಪ್ರಕಾರ ನಿರಪೇಕ್ಷಣಾ ಪ್ರಮಾಣ ಪತ್ರ ನೀಡಲು ಮಾನ್ಯ ಜಿಲ್ಲಾಥಿಕಾರಿಗಳು, ಬೆಳಗಾವಿ ರವರ ಅಧ್ಯಕ್ಷತೆಯಲ್ಲ ಜರುಗಿದ ಸಭೆಯ ನಡವಳಗಳು.

ಹಾಜರಿದ್ದ ಅಧಿಕಾರಿಗಳು:

- 1) ಜಿಲ್ಲಾಧಿಕಾರಿಗಳು. ಬೆಳಗಾವಿ
- 2) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು. ಬೆಳಗಾವಿ ವಿಭಾಗ, ಘಟಪ್ರಭಾ ವಿಭಾಗ ಗೋಕಾಕ
- 3) ಉಪ ವಿಭಾಗಾಧಿಕಾರಿಗಳು, ಬೆಳಗಾವಿ ಮತ್ತು ಬೈಲಹೊಂಗಲ.
- 4) ಕಾರ್ಯನಿರ್ವಾಹಕ ಅಭಿಯಂತರರು. ಕರ್ನಾಟಕ ನೀರಾವರಿ ನಿಗಮ ಪ.ಬ.ಕಾ.ನಿ ವಿಭಾಗ ನಂ– 2 ಹಿಡಕಲ್ ಡ್ಯಾಂ
- 5) ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮ ಜೆ.ಆರ್.ಬಿ.ಸಿ. ವಿಭಾಗ ನಂ-3 ಗೋಕಾಕ
- 6) ಜಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ
- 7) ಸಹಾಯಕ ನಿರ್ದೇಶಕರು, ಭೂ ದಾಖಲೆ ಇಲಾಖೆ ಬೆಳಗಾವಿ.
- 8) ತಹಶೀಲ್ದಾರರು ಬೆಳಗಾವಿ, ಸವದತ್ತಿ ಮತ್ತು ಗೋಕಾಕ.
- 9) ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ, ಗೋಕಾಕ ಮತ್ತು ಸವದತ್ತಿ.
- 1೦) ಶ್ರೀಮತಿ ಮಲ್ಲವ್ವ ಯಲ್ಲಪ್ಪ ಬುಡ್ರಿ ಸಾ॥ ಬುಡ್ಬ್ರಾನೂರ ತಾ॥ ಬೆಳಗಾವಿ ಸದಸ್ಯರು, ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಬೆಳಗಾವಿ
- 11) ಸಂಬಂಧಿಸಿದ ವಲಯ ಅರಣ್ಯ ಅಧಿಕಾರಿಗಳು
- 12) ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು.

ಪ್ರಾರಂಭದಲ್ಲ ಸಭೆಗೆ ಆಗಮಿಸಿದ ಮಾನ್ಯ ಜಿಲ್ಲಾಧಿಕಾರಿಗಳನ್ನು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು. ಹಾಗೂ ತಾಲೂಕ ಮಟ್ಟದ ಅಧಿಕಾರಿಗಳನ್ನು. ಸ್ವಾಗತಿಸಿ ಸಭೆಯನ್ನು ನಡೆಸಿಕೊಡಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಬೆಳಗಾವಿರವರು ಕೋರಿದರು.

ಜಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು. ಬೆಳಗಾವಿರವರು ಮಾತನಾಡಿ. Implementation of process of settlement of Forest Rights on Forest land (160.40 Ha) Proposed for diversion of 1260 MW Standalone Pumped Storage Component of Saundatti IREP in Belagavi Dist. Of Karnataka being implemented by M/s Greenko Solar Energy Private Limited. ರವರಿಗೆ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಕುರಿತು ಸಭೆಯಲ್ಲ ಮಂಡಿಸಿದರು.

ಮಾನ್ಯ ಅಧ್ಯಕ್ಷರು ಮಾತನಾಡಿ ಸದರಿ ಯೋಜನೆಗೆ ನಿರಪೇಕ್ಷಣಾ ಪ್ರಮಾಣ ಪತ್ರ ನೀಡುವ ಕುರಿತು ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ವಿವರಿಸಲು ಸಭೆಯಲ್ಲ ತಿಳಸಿದರು.

ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಸವದತ್ತಿ ರವರು ಮಾತನಾಡಿ ಸವದತ್ತಿ ತಾಲ್ಲೂಕಿನ ಕಾರ್ಲಕಟ್ಟ ಗ್ರಾಮದ ರಿ.ಸ.ನಂ 138 ಮತ್ತು 146 ರಲ್ಲ 63.12 ಹೇಕ್ಟರ್, ಚಕ್ರಗೇರಿ ರಿ.ಸ.ನಂ.128.129 ಮತ್ತು 130ರಲ್ಲ 46.33 ಹೆಕ್ಟರ್ ಮತ್ತು ಕಾಗಿಹಾಳ ಗ್ರಾಮದ ರಿ.ಸ.ನಂ 04 ಮತ್ತು ರಿ.ಸ.ನಂ. 03 ರಲ್ಲ 50.95 ಹೆಕ್ಟರ ಅರಣ್ಯ ಜಮೀನು ಪ್ರದೇಶದ ಕುರಿತು ಮಲ್ಲೂರು ಗ್ರಾಮ ಪಂಚಾಯತಿಯಲ್ಲ ದಿನಾಂಕ:18-07-2022 ರಂದು ಹಾಗೂ ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲ ದಿನಾಂಕ: 05-05-2022 ರಂದು ಗ್ರಾಮ ಸಭಾ ನಡೆಸಿ ಮೇಲೆ ತಿಳಸಿದ ಪ್ರದೇಶದಲ್ಲ ಅರಣ್ಯ ಹಕ್ಕಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳು ಸ್ಟೀಕೃತವಾಗಿರುವುದಿಲ್ಲ ಹಾಗೂ ವಿಲೇಗೆ ಬಾಕಿ ಇರುವುದಿಲ್ಲ ಎಂದು ಈ ಬಗ್ಗೆ ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲ ಚರ್ಚಿಸಿ ದೃಢೀಕರಿಸಲಾಗಿದೆ ಎಂದು ಸಭೆಯಲ್ಲ ವಿವರಿಸಿದರು. ಜಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ ರವರು ಮಾತನಾಡಿ ಸದರಿ ಗ್ರಾಮ ಸಭಾ ನಡುವಳಗಳನ್ನು ಮಾನ್ಯ ಅಧ್ಯಕ್ಷರಿಗೆ ಮಂಡಿಸಿದರು.

ಮಾನ್ಯ ಜಿಲ್ಲಾಧಿಕಾರಿಗಳು. ಬೆಳಗಾವಿ ರವರು ಮಾತನಾಡಿ Implementation of process of settlement of Forest Rights on Forest land (160.40 Ha) Proposed for diversion of 1260 MW Standalone Pumped Storage Component of Saundatti IREP in Belagavi Dist. Of Karnataka being implemented by M/s Greenko Solar Energy Private Limited. ರವರಿಗೆ ಯೋಜನೆಯನ್ನು ಸದರಿ ಅನುಷ್ಠಾನಗೊಳಸಲು Forest(Conservation)Act-1980 ensuring compliance of the Scheduled Tribes and other Traditional Forest Dwellers (Recognition of Forest Rights) Act 2006 ಅಡಿಯಲ್ಲಿ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡಲು ಸರ್ವಾನುಮತದಿಂದ ಸಭೆಯಲ್ಲ ತೀರ್ಮಾನಿಸಿದರು.

ಕೊನೆಯಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿರವರು ಅರಣ್ಯ ಹಕ್ಕು ಕಾಯ್ದೆಯ ಕುರಿತು ವಿಸ್ತಾರವಾಗಿ ಈ ಸಭೆಗೆ ತಿಳಸಿ ವಂದನಾರ್ಪನೆಯೊಂದಿಗೆ ಸಭೆ ಮುಕ್ತಾಯಗೊಳಸಿದರು.

> ಜಿಲ್ಲಾಧಿಕಾರಿಗಳು, ಬೆಳಗಾವಿ

ಸಂ/ಜಿಪವಕ/ಗಿಉಯೋ/ಅರಣ್ಯಹಕ್ಕು/ವಿವ:63/2007-08 ಪ್ರತಿ ಮಾಹಿತಿ ಹಾಗೂ ಆದರಪೂರ್ವಕವಾಗಿ ಸಲ್ಲಸಿದೆ.

ದಿನಾಂಕ: 14-02-2023

- 1) ಸರ್ಕಾರದ ಕಾರ್ಯದರ್ಶಿಗಳು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರಿಗೆ. ಪ್ರತಿಯನ್ನು ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ ಸಲ್ಲಸಿದೆ.
- 1) ನಿರ್ದೇಶಕರು,ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಇವರಿಗೆ
- 2) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ.ಇವರಿಗೆ
- 3) ಜಿಲ್ಲಾ ಮಟ್ಟದ ಸಮಿತಿ ಸದಸ್ಯರು ಇವರಿಗೆ.
- 4) ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಇವರಿಗೆ.
- 5) ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಳಗಾವಿ ವೃತ್ತ ಬೆಳಗಾವಿ ಇವರಿಗೆ.
- 6) ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಳಗಾವಿ ವಿಭಾಗ, ಫಟಪ್ರಭಾ ವಿಭಾಗ ಗೋಕಾಕ ಇವರಿಗೆ.
- 7) ಉಪನಿರ್ದೇಶಕರು, ಭೂ ದಾಖಲೆ ಇಲಾಖೆ ಬೆಳಗಾವಿ ಇವರಿಗೆ
- 8) ಉಪ ವಿಭಾಗಾಧಿಕಾರಿಗಳು, ಬೆಳಗಾವಿ. ಬೈಲಹೊಂಗಲ ಮತ್ತು ಚಿಕ್ಕೋಡಿ ಇವರಿಗೆ.
- 9) ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ.
- 10) ಜಿಲ್ಲೆಯ ಎಲ್ಲಾ ತಹಶೀಲ್ದಾರರು ಇವರಿಗೆ.
- 11) ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರು, ಭೂ ದಾಖಲೆ ಇಲಾಖೆ ಇವರಿಗೆ
- 12) ಜಿಲ್ಲೆಯ ಎಲ್ಲಾ ಸಹಾಯಕ ನಿರ್ದೇಶಕರು (ಗ್ರೇಡ–1) ಮತ್ತು ಗ್ರೇಡ–2) ಸಮಾಜ ಕಲ್ಯಾಣ
- 13) ಜಿಲ್ಲೆಯ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿಗಳು ಇವರಿಗೆ.
- 14) ಜಿಲ್ಲೆಯ ಎಲ್ಲಾ ವಲಯ ಅರಣ್ಯಾಧಿಕಾರಿಗಳು ಇವರಿಗೆ.
- 15) ಜಿಲ್ಲೆಯ ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು.

Special Gram Sabha of Yakkundi Gram Panchayat. Dated: 05-05-2022. Resolution No-1 Yakkundi Gram Panchayat Weeting Proceeding Book

í. No	Subject	Proceedings
		In the Yakkundi Gram Panchayat Sabha Bhavan dated 05-05-2022 morning 11.00. – Regarding issue of NOCcertificate forSy. No 138 and 146 of Karlakatti village an area of 63.12Ha and Sy. No 128, 129 and 130 of Chakrageri village an area of 46.33Ha proposed forest area of Savadatti Taluka for implementation of process of settlement of Forest Rights on Forest Land (160.4 Ha) Proposed for diversion of 1260 MW Standalone Pumped storage component of Soundatti IREP in Belagavi District of Karnataka state being implemented. Under the Forest (Conservation) Act 1980 ensuring compliance of the scheduled tribes and other Traditional Forest dwellers (Recognition of Forest Rights) Act 2006, No alternative suitable non-forest land available for establishing ROFR. A special Grama Sabha was conducted under the chairmanship of Smt. Ayushabanu BarigidadPresident, Gram Panchayat Yakkundi and the members attended E.O Taluka Panchayat and Nodal officer Savadatti Taluk.
		The Panchayat development officer welcomed the president, vice president, member, nodal officer, assist director, social-welfare department, Savadatti and Taluka Schedule Tribes welfare officer, Savadatti and others, and who present in meeting and discussed below subject one by one.
V.a.	Subject:	This is regarding issue the NOC for construction of Integrated renewable energy project consisting of 1260MW pumped storage energy project in 138 and 146 of Karlakatti village an area of 63.12Ha and Sy. No 128, 129 and 130 of Chakrageri village an area of 46.33Ha.
		Greenko Solar Energy Pvt Ltd., site office: 4063, 6 th Cross Road, Basavanagar, Bailhongal submitted proposal to the Deputy Commissioner, Belagavi to issue ROFR certificate for implementation of integrated renewable energy project consisting to 1260MW pumped storage energy project in Sy. No 138, 146 of Karlakatti village an area of 63.12 Ha and Sy. No 128, 129 and 130 of Chakrageri village an area of 46.33Ha of forest land in Savadatti Taluk. The Panchayat development officer, Yakkundi village read and informed about the grama sabha and the Deputy commissioner, Belgaum letter in the meeting,the Deputy Commissioner Belagavi directed to panchayat to give definite opinion of Forest Rights Committee under schedule caste and schedule traditional dwellers Act 2006(2007 of 2) and Rules 2008 (Amendment rules 2012). He also informed that the subject was discussed in the Yakkundi Forest Rights Committee meeting. Hence it was discussed and opined that there was no applications were received and no applications are pending under this Act and Rules. No bodies are applied for those forest land Sy. No 138,146 of Karlakatti village and 128,129 and 130 of Chakrageri village in Savadatti Taluk. Resolution passed unanimously to accept

Gram Banchayat akkundion, Gram Panghayat Yakkundi juda Gram Banchayat akkundi Yakkundi Yakkundi

Social Welfare Department, Asst. Director (Grade -2) Savadatti.

> Taluk trible Welfare Officer Savadatti.

A Companies of the Comp

Special Gram Sabha of Mallur Gram Panchayat. Dated: 18-07-2022 Resolution No-1 Mallur Gram Panchayat Meeting Proceeding Book

In the Mallur Gram Panchayat Sabha Bhavan dated 18-07-2022 thanda village an area of 50.95 Ha proposed forest area of 5ax Forest Land (160.40 Ha) Proposed for diversion of 1260 MW Starnataka state being implemented. Under the Forest (Con Karnataka State being implemented of Forest Rights) Act 2	Si. No Subject Proceedings
---	----------------------------

project in 3 and 4 of Kagihal thanda village an area of 50.95 Ha subject one by one. department, Savadatti and Taluka Schedule Tribes welfare officer, Savadatti and others, and who present in meeting and discussed below The Panchayat development officer welcomed the president, vice president, member, nodal officer, assist director, social-welfare This is regarding issue the NOC for construction of Integrated renewable energy project consisting of 1260MW pumped storage energy

Subject:

Mallur Forest Rights Committee meeting. Hence it was discussed and opined that there was no applications were received and no Savadatti Taluk. Resolution passed unanimously to accept application of Greenko Solar Energy Pyt. Ltd. applications are pending under this Act and Rules. No bodies are applied for those forest land Sy. No 3 and 4 of Kagihal thanda village in Belagavi to issue ROFR certificate for implementation of integrated renewable energy project consisting to 1260MW pumped storage energy traditional dwellers Act 2006(2007 of 2) and Rules 2008 (Amendment rules 2012). He also informed that the subject was discussed in the Commissioner Belagavi directed to panchayat to give definite opinion of Forest Rights Committee under schedule caste and schedule Mallur village read and informed about the grama sabha and the Deputy commissioner, Belgaum letter in the meeting, the Deputy project in Sy. No 3 and 4 of Kagihal thanda village an area of 50.95 Ha forest land in Savadatti Taluk. The Panchayat development officer, Greenko Solar Energy Pvt Ltd., site office: 4063, 6th Cross Road, Basavanagar, Bailhongal submitted proposal to the Deputy Commissioner,

Ligram Banghayat Mellyc se analy an chayar, Waltur M. 4.3 5.5678 Panchayar, o. c

Vice mesidence

G alimani

Social Welfare Department, Asst. Director (Grade -2)

Savadatti,

Taluk trible Welfare Officer Savadatti

K

Cr.

CIN: U40108TG2010PTC067974



Annexure-06

Certificate of Undertaking

M/s. Greenko Solar Energy Private Limited hereby affirm and undertakes that the legal status of the diverted forest land shall remain unchanged.

Date: 15-03-2024

Place: Hyderabad

Name: Surya Prakash. D Authorized Signatory

NO SOLAR ENERGY PYT LTD GREENKO SOLAR

LTD GREENKO SOLAR ENERG RENERGY PVT LTD GREEN



INDIA NON JUDICIAL

Government of Karnataka

Rs. 500

e-Stamp

Certificate No

Certificate Issued Date TLTD GM

Account Reference

Unique Doc. Reference

Purchased by

Description of Document

Property Description

Consideration Price (Rs.)

First Party

Second Party

Stamp Duty Paid By

Stamp Duty Amount(Rs.)

IN-KA55021393058888W

: 12-Mar-2024 03:33 PM

: NONACC (FI)/ kacrsfl08/ BAILHONGAL1/ KA-BL

: SUBIN-KAKACRSFL0871475391901330W

: GREENKO SOLAR ENERGY PVT LTD

: Article 5(J) Agreement (in any other cases)

AGREEMENT

: 0

(Zero)

: GREENKO SOLAR ENERGY PVT LTD

DCF GOKAK

: GREENKO SOLAR ENERGY PVT LTD

: 500

(Five Hundred only)

सत्यमव जयत



SOLAR ENERGY SOLAR SOLAR ENERGY SOLAR ENERGY SOLAR ENERGY SOLAR ENERGY SOLAR ENERGY

...... Please write or type below this line.

Certificate of Undertaking

M/s. Greenko Solar Energy Private Limited hereby affirm and undertakes that the additional amount of the NPV of the diverted forest land will be paid, on demand by the State Government if any, becoming due after finalization of the same by the Hon'ble Supreme Court of India on receipt of the report from the Expert Committee.

Date: 15-03-2024 Place: Hyderabad



Name: Surya Prakash. D Authorized Signatory

Statutory Alert:

- 1 The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding Any discrepancy in the details on this Certificate and as available on the website / Mobile App renders it invalid.
- The onus of checking the legitimacy is on the users of the certificate.
- 3. In case of any discrepancy please inform the Competent Authority.

CIN: U40108TG2010PTC067974



Annexure-08

Certificate of Undertaking

M/s. Greenko Solar Energy Private Limited hereby affirm and undertakes to deposit the cost of felling of trees as and when demand note is raised by the State Forest department.

Date: 15-03-2024

Place: Hyderabad

Name: Surya Prakash. D Authorized Signatory Parks and play grounds for staff and children would be developed in colony of project

The estimated cost of restoration of construction is 107.00 lakhs (see Table 10.8).

Table 10.8: Cost estimates for engineering and biological measures for construction areas

S. No.	Item of work	Quantity	Rate/ unit (in Rs.)	Amount Rs. (In lakhs)
1	Leveling and development of the area	10 ha	200000/ha	20.00
2	Covering the slopes with geotextiles like coir, etc.	10000 sqm	100/sqm	10.00
3	Grass seeding	Lump sum		2.00
4	Plantation	10 ha	3.5 lakh/ha	35.00
5	Fencing	Lump sum		5.00
5	Maintenance for 7 years (from 4 th to 10 th) 5 Lakh/Year	7 Years	500000/Year	35.00
	Total	177 - 117		107.00

10.6 MUCK MANAGEMENT PLAN

Proposed Scheme will involve construction of embankment of 43 m height for creation of Standalone Pumped storage component of Saundatti Integrated Renewable Energy Project reservoir. Water is proposed to be diverted through four numbers of independent penstocks and one number of independent penstocks bifurcated into two from Power block of Saundatti IREP reservoir. A surface Power House will be located on the downstream of the power block and shall be equipped with four turbines and a pump/turbine having generating/pumping capacity of 252MW and two units of 126MW, respectively. The layout map of the project showing main construction sites and water conductor system is given at Figure 10.1.

10.6.1 Quantity of Material to be excavated

The construction activities would generate muck from excavation for various project structures. The total quantity of muck generated from soil and rock excavation is about 7.21 Mcum. Of the total muck generated, about 5.33 Mcum is expected to be utilized for Rockfill and as aggregate for construction. It is also proposed to dispose 1.00 Mcum for leveling of the Reservoir bed. Total quantity of muck proposed to be disposed in designated muck disposal area, after considering 40% swelling factor would be 1.64 Mcum. The entire excavated material is proposed to be dumped at two locations identified specifically for this purpose.

Table 10.9: Muck to be generated from various components of the project

S. No.	Project Component	Total Quantity of Muck to be generated (Cum)
1	Head Race Channel	817625
2	Surge	495420
3	Pressure Shaft	99428
4	Power House	2868004
5	HRT	312646
6	TRC	2621852
7	Total	72,14,975

Table 10.10: Quantity of muck to be disposed

S. No.	Description	Quantity in M Cum	
1	Total quantum of muck generated from the project	7.21	

2	Total quantity of aggregate requirement	5.33
3	Quantity of muck to be disposed (1-2)	1.88
4	Applying Swelling factor of 40 % on the muck to be disposed	0.752
5	Total quantity of muck to be disposed (3+4)	2.64
6	Muck Proposed to be disposed in Reservoir	1.00
7	Muck Proposed to be disposed in MD Area (5-6)	1,64

10.6.2 Muck Disposal Site

For the disposal of 1.64 MCum of muck, 2 sites have been identified with total area of 10 Ha with details given in Tables 10.11 & 10.12. The disposal site was identified taking into consideration above mentioned criteria are represented in Figure 10.2.

10.6.3 Criteria for Selection of Dumping Site

The following points were considered and followed as guidelines for finalization of the areas to be used as dumping sites:

- i) The dumping sites have been selected as close as possible to the project area to avoid long distance transport of muck.
- ii) The site is free from any landslides or creep and care has been taken that the sites do not have a possibility of toe erosion and slope instability.
- iv) There is no active channel or stream flowing through the dumping sites.
- v) The site is away from human settlement areas.

Table 10.11: Details of muck disposal site No-1 (7 Ha)

S. No.	Chainage (m)	Area (Sq. m)	Capacity in Cum
1	0	2634	0
2	172	3987	570382
3	300	4797	688258
	Total C	apacity	12,58,640

Table 10.12: Details of muck disposal site No-2 (3 Ha)

S. No.	Chainage (m)	Area (Sq. m)	Capacity in Cum
1	0	2438	0
2	104	2605	262220
3	194	2383	224455
	Total Ca	apacity	4,86,675

Total Capacity of the Muck Disposal Areas (MD-1 & MD-2) = 1.75 Mcum

10.6.4 Methodology of Dumping

The muck that needs disposal would be piled at \emptyset (angle of repose) maximum of 30° at the proposed dumping site. The description regarding stabilization of stacked material along with the proposed roads has been discussed in the following paragraphs.

The options like dumping muck in stages and allowing it to consolidate/settle throughout the monsoon season, compacting dumped muck with Bulldozer movement, zoning of dump judiciously to ensure stability of 30° slope under all superimposed conditions will be explored and utilized. The plan and cross-sections of the proposed muck dumping site is given at Figure 10.3a & 10.3b.

The main objectives of process of muck dumping and restoration of these muck disposal sites are:

- to protect and control soil erosion;
- · to create greenery in muck disposal area;
- to improve and develop sites into recreational site;
- to ensure maximum utilization of muck for construction purpose;
- to develop muck disposal site/ dumping yard to blend with the surrounding landscape; and
- to minimize damages due to spoilage of muck in project area.

In Standalone Pumped storage component of Saundatti Integrated Renewable Energy Project a scientific approach and methodology was followed for identification of the dumping site. All possible alternate sites were inspected and examined before rejecting or selecting any site. The dumping site is characterized by:

- i) no forest cover,
- populated /settlement areas are located away from dumping site to reduce impact on human settlements, and
- iii) identified muck site is close to the area of generation to avoid hazards related to transport of muck for long distances and avoid traffic problems.

The generated muck will be carried in dumper trucks, covered properly, in line with international best practices. All precautionary measures will be followed during dumping of muck. Proper precautions will be taken to ensure the dumpers are not over loaded. The transportation routes will be periodically sprinkled to reduce fugitive emission churned the mechanical disturbance caused by vehicular movement. Further, care will take to avoid dumping during windy conditions to avoid reculation of fine particulates and reduce the impacts of wind-blown dust. As a standard practice, all drivers will be instructed to maintain vehicular speed ≤ 20 km/hr.

The capacity/volume of the muck dumping sites is more than the volume of the muck to be disposed i.e. for 1.64 Mcum of muck required to be disposed, a capacity of 1.75 Mcum has been created (see Table 10.10). The spare capacity has been earmarked for temporary storage of usable muck, traffic movement of dumpers and lifters. The spoil from various construction sites would be disposed of at designated dumping sites. All measures would be adopted to ensure that dumping of muck does not cause injury or inconvenience to the people or the property around the area. The general topography of the disposal area has a very mild slope. The spillage of muck will be prevented by erecting concrete retaining walls and to retain piled muck. The top surface would be leveled and graded after the capacity of dumping site is exhausted. The top surface will be covered with soil and grass seeding will be ensured to promote vegetation cover.

Greenko Solar Energy Pvt. Ltd





Figure 10.1: Layout Plan of Pumped Storage component of Saundatti IREP showing location of muck disposal sites



Suitable retaining walls shall be constructed prior to dumping of muck, and terraces would be developed to support the muck on vertical slope and for optimum space utilization. Loose muck would be compacted layer-wise. The compacted muck will be ultimately covered with fertile soil, and suitable plants will be planted adopting suitable biotechnological measures (see Figure 10.2).




Figure 10.2: Plan of Muck Dumping Sites

10.6.5 Rehabilitation of Muck Disposal Site

The Rehabilitation plan of muck dumping site includes engineering and biological measures. The project authorities would ensure that dumping yards' blend with natural landscape are developed with patches of greenery in and around it. The site can also be developed later as recreational park or any other purpose with sufficient greenery by planting ornamental plants with a view to develop bio-diversity park.

The following engineering and biological measures have been proposed for the development of spoiled areas.




Figure 10.3a: Cross-sections of Muck Dumping Site-1




Figure 10.3b: Cross-sections of Muck Dumping Site-2

a) Engineering Measures

For stacking of dumped material, concrete reinforced retaining wall is proposed to be built before dumping of any material on the pre-identified muck dumping sites (refer Figure 10.2). The total length of retaining wall at MD 1 is 803 m and 512m at MD 2, respectively and height of retaining walls is proposed to be 4m (see Figures 10.3a & 10.3b). The retaining wall shall have RCC base of 100mm thick and a width of about 3.0 m. The masonry wall is proposed with weeping pipes with PVC pipes of 100mm for drainage. The leveling & Sloping would be done after dumping the material after every cycle and simultaneously improving the drainage of the disposal site.

All the approach road to various project structures will be constructed with minimal environmental damage. The methodology consists in developing the formation width is half cutting and half filling, so that the materials obtained from cutting are utilized in filling. The excavation on hill side will be done to get a stable slope for the materials encountered. At places breast wall, gabion walls shall be erected on natural slope to retain filled material, particularly where there is problem of retaining the slope. Total financial outlay for the engineering measures comprising of retaining walls, compaction, fencing is **Rs. 325.28** lakhs, and breakup is given in **Table 10.13**.

i) Retaining Wall

Total area for the dumping of muck is 10.00 ha which can accommodate more than 1.75 Mcum though the estimated muck to be disposed is 1.64 Mcum. The height of the retaining wall will be approximately 4 m. A typical sketch of the retaining wall is given at Figures 10.3a & 10.3b.

ii) Compaction

Compaction is an engineering measure, which would reduce bulk density of muck thereby optimizing the use of muck disposal area and would make it suitable for plantation and other biological measures. Top surface would be levelled and graded and muck will be spread in layers of 500-700mm thick layers.

iii) Fencing

After rehabilitation of muck, dumping area needs protection for some time from any disturbance from human and domestic animals. For this reason, fencing around the muck deposited is required. Barbed wire strands with two diagonal strands, clamped to wooden/concrete posts placed at 3 m distance are proposed around dumping piles. Project authorities will establish temporary wind barriers around 3 sides of dumps in close of settlement area.

Table 10.13: Estimated Cost of Engineering Measures

S. No.	Particular	Volume (cum)	Rate in Rs./cum	Cost in Rs. Lakhs
1	Earthwork for foundation	3630	140	5.08
2	PCC 100 mm Thick M10 Grade Concrete	427	3500	14.95
3	R.R. Masonry	9783	2450	239.68
4	Weep Holes with PVC Pipe 100 mmØ @1.5m C/C Vertically & Horizontally	4285	150	5.57
5	Fencing	LS	LS	10.00

S. No.	Particular	Volume (cum)	Rate in Rs./cum	Cost in Rs. Lakhs
6	Compacting and land leveling, etc.	LS	LS	50.00
	Total			325.28

b) Biological Measures

Vegetation cover controls the hydrological and mechanical effects on soils and slopes and helps to stabilize the loose soil. Accordingly, the muck disposal sites after proposed engineering measures as mentioned above, shall be treated with biological measures for the purpose of plantation. To implement the biological measures in dumping area, the following activities would be taken into account. The biological measures include the following:

i) Soil treatment

Muck dumped at various sites is not considered to be nutrient rich as it is excavated from tunnels and other structures. In order to make it suitable for the plantation it will be provided bio treatment.

ii) Plantation

After the process of compaction and soil treatment, the dumping site will be available for the plantation. Appropriate local/native species shall be selected in consultation with the horticultural department as well as forest department. For Plantation, 1-2 years old saplings would be used. Grasses and herbaceous species would also be used in the inter space of tree and shrub species. They will help in providing the continuous chain of support in retaining debris, reinforcing soil and increasing the infiltration capacity of the area.

The afforestation with indigenous plant species of high ecological and economic value which can adapt to local habitat will be undertaken with 400-600 plants per hectare depending upon the canopy cover required. Major tree species which would be planted are listed in table below.

Family	Name of Species	Habitat
Acanthaceae	Justicia adhatoda	Shrub
Anacardiaceae	Mangifera indica	Tree
Anacardiaceae	Semecarpus anacardium	Tree
Anonaceae	Polyalthia longifolia	Tree
Apocyanaceae	Wrightia tinctoria	Tree
Apocynaceae	Nerium indicum	Shrub
Bignoniaceae	Jacaranda mimosifolia	Tree
Combretaceae	Terminalia catappa	Tree
Euphorbiaceae	Jatropha curcas	Shrub
Fabaceae	Albizia lebbeck	Tree
Fabaceae	Bauhinia racemosa	Tree
Fabaceae	Cassia fistula	Tree
Fabaceae	Dalbergia paniculata	Tree
Meliaceae	Azadirachta indica	Tree
Moringaceae	Moringa concanensis	Tree
Rutaceae	Aegle marmelos	Tree
Verbenaceae	Vitex negundo	Shrub

The estimated cost of these measures would be Rs. 60.00 lakhs. This cost includes the cost

of turfing of slopes, preparation of ground, spreading of manure, etc., providing 5 cm of soil cover and transportation and carriage. It also includes the cost of fencing, irrigation, watch and ward, etc. (see Table 10.14).

Table 10.14: Total financial outlay for the biological measures at dumping sites

S. No.	Particulars	Quantity	Rate (in Rs.)	Amount (Rs. in lakhs)
1	Rolling of Muck	1.64 Mcum	-	Included in Engineering measures
2	Pitting (size: 0.45 m x 0.45 m x 0.45 m)	20000	75.00	15.00
3	Manure and soil filling in pits including transportation	-	Lumpsum	10.00
4	Raising of plants (including nursery cost, manure, transport, etc.)		Lumpsum	25.00
5	Fencing, maintenance, watering, transport, etc.	*	Lumpsum	10.00
The contract	Total			60.00

10.6.6 Monitoring & Compliance

Muck shall be dumped from bottom in layers of 500-700mm depending on size of boulders.

- i) Each layer shall be rolled compacted.
- ii) A layer of soil shall be spread on top of it to make it suitable for plantation.
- iii) Prescribed norms of SPCB shall be followed.
- iv) All norms of Forest department, SPCB and MoEF&CC and their acts related to muck disposal shall be complied with.
- v) Design consultant shall be engaged for designing of retaining structures.
- vi) Plantation shall be done on the reclaimed land and native variety of plants and trees shall be planted.

10.6.7 Financial Requirement

The estimated cost of the relocation and rehabilitation of excavated material is given in **Table 10.15**. The total cost of these measures will be **Rs. 385.28** lakhs.

Table 10.15: Financial requirements for implementation of Muck Disposal Plan

S. No.	Item	Amount (Rs.in lakhs)
1.	Engineering measures	325.28
2.	Biological measures	60.00
	Total	385.28

10.7 DAM BREAK MODELING AND DISASTER MANAGEMENT PLAN

Dam break may be summarized as the partial or catastrophic failure of a dam leading to the uncontrolled release of water. Such an event can have a major impact on the land and communities downstream of the breached structure. A dam break may result in a flood wave up to tens of meters deep travelling along a valley at quite high speeds. The impact of such a wave on developed areas can be sufficient to completely destroy infrastructure.

CIN: U40108TG2010PTC067974



Annexure-10

Certificate of Undertaking

M/s. Greenko Solar Energy Private Limited hereby affirm and undertakes to take up afforestation along the periphery of the reservoir wherever possible.

Date: 15-03-2024

Place: Hyderabad

Name: Surya Prakash. D Authorized Signatory

nerg

CIN: U40108TG2010PTC067974



Annexure-11

M/s. Greenko Solar Energy Private Limited hereby inform you that the instant project is a pumped storage project located away from the natural streams/rivers. One time water shall be drawn and stored in the artificial reservoirs created for power generation. This one-time water is allotted by the State govt on commercial usage basis (on payment basis) and there shall be no surplus water available with the user agency to allot water for forestry related activities. Hence, provision of free water for forestry related activities from the project is not possible. However, user agency undertakes to support 2-3 solar powered borewells to meet water requirement of forest related projects in and around the project as suggested by forest department.

Date: 15-03-2024

Place: Hyderabad

Name: Surya Prakash. D Authorized Signatory

CIN: U40108TG2010PTC067974



Annexure-12

Certificate of Undertaking

M/s. Greenko Solar Energy Private Limited hereby affirm and undertakes that felling of trees will be restricted to minimum number of extent in the diverted forest land and the trees will be felled under the strict supervision of the State Forest Department and the cost of felling of trees will be deposited to the State Forest Department.

Date: 15-03-2024

Place: Hyderabad

Name: Surya Prakash. D Authorized Signatory

F. No. J-12011/11/2018-IA.I(R)

Government of India
Ministry of Environment, Forest & Climate Change
Impact Assessment Division

Indira Paryavaran Bhawan 2nd Floor, Vayu Wing, Aliganj, Jor Bagh Road, New Delhi - 110 003

Dated: 24th March, 2023

To,

M/s Greenko Solar Energy Pvt. Ltd.

Plot No-8-2-293/82/A/1131A, Road No-36, Jubilee Hills, Hyderabad – 500 033, Telangana

Sub: Saundatti HEP (1260 MW) Integrated Renewable Energy with Pumped Storage Project at village Karlakatti, Tehsil Saundatti, District Belgaum (Karnataka) by M/s Greenko Solar Energy Pvt. Ltd. - Amendment/correction in Environmental Clearance - reg.

Sir,

This has reference to your online proposal no. IA/KA/RIV/296852/2023 dated 27th January, 2023 for amendment/ correction in environmental clearance to the above project.

- 2. The Ministry of Environment, Forest and Climate Change has examined the above proposal for amendment/ correction in environmental clearance granted by the Ministry vide letter dated 19.09.2022 to the project for expansion of Saundatti HEP (1260 MW) Integrated Renewable Energy with Pumped Storage Project at village Karlakatti, Tehsil Saundatti, District Belgaum (Karnataka) in favour of M/s Greenko Solar Energy Pvt. Ltd.
- 3. The project proponent has submitted proposal for amendment/ correction in environmental clearance with the details as under: -

S. No.	Para of EC letter dated 19.09.2022	Details as per EC	To be revised as
1.	Subject	1200 MW	1260 MW
2.	Point 2	1200 MW	1260 MW
3.	Point 2	228.97 Ha	213.70 Ha
4.	Point 3	37.34 Ha	34.64 Ha
5.	Point 3	23.98 Ha	18.66 Ha
6.	Point 3	167.65 Ha	160.40 Ha
7.	Point 3	228.97 Ha	213.70 Ha



8.	Point 6(i)	96 m high Dam for creation of Saundatti IREP reservoir of 1.01 TMC live storage capacity	varying from 10m to 43 m
9.	Point 6(ii)	Power Intake structure g.2 nos. of 833m long and 12.0 dia concrete lined head race tunnel.	Power Intake Structure
10.	Point6(iii)	2 nos. of 30m dia. circular shape surge shaft with orifice dia of 5 m.	
11.	Point6(iv)	4 nos. of 730m long and 7.5m dia. inclined circular steel lined penstock tunnel/pressure shaft each for each unit of 252 MW.	4 nos. of 856m long and 6m dia. inclined circular steel lined penstock tunnel/pressure shaft each for each unit of 252 MW.
12.	Point 6(v)	one 730m long and 7.5m dia. inclined circular steel lined penstock tunnel/pressure shaft bifurcated to 2 penstocks to feed 2 units of 126 MW.	One 804m long and 6m dia. inclined circular steel lined penstock tunnel/pressure shaft bifurcated to 2 penstocks to feed 2 units of 126 MW.
13.	Point 6 (vi)	installation of four nos reversible Francis turbine each of 252 MW Capacity (all 4 units are with variable speed turbines) and two nos reversible Francis turbines each of 126 MW capacity (both units are with variable speed turbines) operating under a rated head of 147.99 m in generating mode and	(all 4 units are with variable speed turbines) and two nos reversible Francis turbines each of 126 MW capacity (both units are with variable speed turbines) operating under a rated head of
14.	Point 6 (vii)	Depth (FSD) of 5.50m tailrace channel of 1.93 km long connecting to the	45m wide and FSD of 6.0m Tail race channel 1749 m long connecting to the Existing Renuka Sagar reservoir.
15.	Point 7: Salient Features- Land Area Breakup	Private land 36.64Ha	Private land 34.64Ha
16.	Point 9	Capacity 1200MW	Capacity 1260MW



7.	Point 12	Capacity 1200MW	Capacity 1260MW
.8.	Point 12	Total Area 228.97Ha	Total Area 213.70Ha

- 4. The proposal was considered by the EAC (River Valley and Hydroelectric Projects) in its 41st meeting held on 15th February, 2023. The EAC noted that the amendment/ corrections sought by the project proponent are factual in nature and has been verified with the revised EIA/EMP report and other additional information submitted at the time of grant of environmental clearance and found in order. The EAC, after detailed deliberations on the information submitted by the project proponent, accepted and recommended the amendments/ correction as requested by the project proponent.
- 5. Based on recommendations of the EAC, the Ministry of Environment, Forest and Climate Change hereby accords approval for amendment/ correction in environmental clearance dated 19.09.2022 as stated in para 3 above, for the project Saundatti HEP (1260 MW) Integrated Renewable Energy with Pumped Storage Project at village Karlakatti, Tehsil Saundatti, District Belgaum (Karnataka).
- 6. This issues with approval of the competent authority.

(Yogendra Pal Singh) Scientist 'E'

Tele: 011-20819364 Email Id: yogendra78@nic.in

Copy to:

- 1. The Secretary, Ministry of Water Resources, RD & GR, Shram Shakti Bhawan, Rafi Marg, New Delhi 3.
- 2. The Secretary, Department of Forest, Environment & Ecology, Government of Karnataka, Room No. 708, Gate 2, Multi Storey Building, Dr. Ambedkar Veedhi, Bangalore 1.
- 3. The Deputy DGF (C), MoEF&CC Regional Office (SZ), KendriyaSadan, 4th Floor, E&F Wings, 17th Main Road, Koramangala II Block, Bangalore 34.
- 4. The Member Secretary, Central Pollution Control Board Parivesh Bhavan, CBD-cum-Office Complex, East Arjun Nagar, Delhi 32.
- 5. The Member Secretary, Karnataka State Pollution Control Board, Parisara Bhawan, #49, 4th & 5th Floor, Church Street, Bangalore -1.
- 6. Monitoring Cell, Ministry of Environment, Forest and Climate Change, Indira Paryavaran Bhawan, Jor Bagh Road, New Delhi
- 7. District Collector, Belgaum (Karnataka).
- 8. Guard File/Record File/Monitoring File/Website of MoEF&CC

Yogendra Pal Singh) Scientist 'E' Pro-Active and Responsive Facilitation by Interactive,

and Virtuous Environment Single-Window Hub)



Government of India Ministry of Environment, Forest and Climate Change (Impact Assessment Division)

To.

The AGM

GREENKO SOLAR ENERGY PVT LTD

Plot No-8-2-293/82/A/1131A, Road No-36, Jubilee Hills, Hyderabad-33, Hyderabad, Telangana-500033

Subject: Grant of Environmental Clearance (EC) to the proposed Project Activity under the provision of EIA Notification 2006-regarding

Sir/Madam,

Date: 19/09/2022

This is in reference to your application for Environmental Clearance (EC) in respect of project submitted to the Ministry vide proposal number IA/KA/RIV/74600/2018 dated 19 Feb 2019. The particulars of the environmental clearance granted to the project are as below.

1. EC Identification No. EC22A003KA149325 J-12011/11/2018-IA.I(R) 2. File No.

3. **Project Type**

4. Category 5. Project/Activity including 1(c) River Valley projects

Schedule No. Saundatti IRESP - Storage Project 6. Name of Project

7. Name of Company/Organization GREENKO SOLAR ENERGY PVT LTD

8. **Location of Project** Karnataka 9. **TOR Date** 18 May 2018

The project details along with terms and conditions are appended herewith from page no 2 onwards.

> (e-signed) Yogendra Pal Singh Scientist E IA - (River Valley and Hydroelectric **Projects sector)**



Note: A valid environmental clearance shall be one that has EC identification number & E-Sign generated from PARIVESH.Please quote identification number in all future correspondence.

This is a computer generated cover page.

F No. J-12011/11/2018-IA.I (R) Government of India Ministry of Environment, Forests & Climate Change (Impact Assessment Division)

Indira Paryavaran Bhawan 2nd Floor, Vayu Wing Aligani, Jor Bagh Road New Delhi - 110 003

Dated: 19th September, 2022

To,

M/s Greenko Solar Energy Pvt. Ltd.

Plot No-8-2-293/82/A/1131A, Road No-36, Jubilee Hills, Hyderabad - 500 033 (Telangana)

Sub: Saundatti HEP (1200 MW) Integrated Renewable Energy with Pumped Storage Project at village Karlakatti, Tehsil - Saundatti, District - Belgaum, Karnataka by M/s Greenko Solar Energy Pvt. Ltd. - Environmental Clearance - reg.

Sir.

This has reference to your online Proposal No. IA/KA/RIV/74600/2018 dated 19.02.2019 submitted to the Ministry for Environmental Clearance to the above mentioned project.

- The Ministry of Environment, Forest and Climate Change has examined the 2. proposal for Environmental Clearance to the project for Saundatti HEP (1200 MW) Integrated Renewable Energy with Pumped Storage Project in an area of 228.97 ha at village Karlakatti, Tehsil - Saundatti, District - Belgaum, Karnataka by M/s Greenko Solar Energy Pvt. Ltd.
- The total land requirement for the proposed development of pumped storage project is about 228.97 ha. Out of the total land requirement, around 167.65 ha is forest land, 37.34 ha is Private land and 23.98 ha is Government/ Assigned Land. No families are to be displaced by the Project and it does not involve any resettlement. There is no National Park/Wildlife Sanctuary within 10 km radius of the project area.
- The project/activity is covered under category A of item 1 (c) 'River Valley projects' of the Schedule to the Environmental Impact Assessment Notification, 2006 and requires appraisal at Central level by the sectoral EAC in the Ministry.
- The Terms of Reference (TOR) for the project was granted by the Ministry on 18th May, 2018 in favour of M/s Greenko Energies Pvt Ltd. Further, the name of the firm was changed to M/s Greenko Solar Energy Pvt. Ltd. vide letter dated 6.07.2018. The Public Hearing was conducted by Karnataka State Pollution Control Board (KSPCB) on 7.01.2019 at project site adjacent to Mallur Electrical Sub-Station, Karlakatti Village, Yakkundi Gram Panchayat, Saundatti Taluk, Belagavi District, Karnataka and the Proceedings of Public hearing were forwarded by KSPCB.
- 6. The scheme envisages construction of the following components:

- (i) 96 m high Dam for creation of Saundatti IREP reservoir of 1.01 TMC live storage capacity
- (ii) Power Intake Structure g. 2 nos. of 833 m long and 12.0 m dia concrete lined head race tunnel
- (iii) 2 nos. of 30 m Dia. circular shape surge shaft with orifice dia. of 5 m
- (iv) 4 nos. of 730 m long and 7.5 m dia. inclined circular steel lined Penstock tunnel / Pressure Shaft each for each unit of 252 MW.
- (v) one 730 m long and 7.5 m dia inclined circular steel lined Penstock tunnel/ Pressure shaft bifurcated to 2 penstocks to feed 2 units each of 126 MW.
- (vi) A surface Power house having an installation of four nos. reversible Francis turbine each of 252 MW capacity (all 4 units are with variable speed turbines) and two nos. reversible Francis turbine each of 126 MW capacity (both units are with variable speed turbines) operating under a rated head of 147.99 m in generating mode and 156.39 m in pumping mode.
- (vii) 70 m wide and Full Supply Depth (FSD) of 5.50 m Tail race channel of 1.93 km long connecting to the Existing Renuka Sagar reservoir.

7. The Salient features of the proposed is as under: -

Name of the Proposal	Saundatti HEP (1260 MW) Integrated Renewable Energy with Pumped Storage Project
Proposal No.	IA/KA/RIV/7 4600/2018
Location (Including Coordinates)	Village Karlakatti, Tehsil -Saundatti, District - Belgaum, Karnataka
Company's Name	Greenko Solar Energy Pvt. Ltd.
CIN no. of Company/user agency	U40108TG2010PTC067974
Accredited Consultant and certificate no.	NABET/EIA/1922/RA 0152
Project location (Coordinates/River/ Reservoir)	Saundatti upper reservoir is at longitude 75° 00' 19.50" East and latitude is 15° 51' 21.84" North and that of Renuka Sagar reservoir (existing) are 15°49'17.15"N N and 75° 05'48.23"E
Inter-state issue involved	No
Proposed on River/Reservoir	Not across any river, Existing Renukasagar Reservoir will be used as Lower Reservoir.
Type of Hydro-electric project	Pumped Storage Project
Seismic zone	II

Category details:

Category of the project	River Valley and Hydro Electric Project
Capacity/Cultural command area(CCA)	1260 MW (14616 MWH)
Attracts the General Conditions (Yes/No)	No

ToR/EC Details:

ToR Proposal No.	IA/KA/RIV/74600/2018
------------------	----------------------

R. Ila

EAC meeting date	ToR-27.04.2018 & ToR Amendment- 27.08.2018
ToR Letter No.	J-12011/11/2018-IA.1
ToR grant Date	18.05.2018. & 25.09.2018
Cost of project	5965.33 Cr
Total area of Project	213.70 Ha
Height of Dam from River Bed (EL)	The upper Reservoir is being constructed away from the River, Top of Dam is 858.00m and height of rockfill dam is 43m.
Details of submergence area	128.58 Ha (Upper Reservoir area)
District to provide irrigation facility (if applicable)	NA
Details of tunnels on upper level & lower level and length of canal (if applicable)	NA
No. of affected Village	Karlakatti & Chakrageri under Yekkundi Gram Panchyat
No. of Affected Families	85
Project Benefits	The Project is a renewable green source of energy and helps to reduce carbon foot print, direct and In-direct economic opportunities like employment opportunities petty work contracts, machinery hiring, business opportunity etc., Infrastructure development contracts (roads, retaining walls etc.), Local area development and community development activities like education, health, drinking water, basic amenities, livelihood enhancement, transportation, road network and other infrastructure will improve etc.
R&R details	The private land identified for the project falls in two revenue villages viz. Chakrageri and Karlakatti under Saundatti Tehsil. The village Chakrageri is un-inhabited and the owners of the identified land reside in Karlakatti Village. The R&R Plan has been prepared in line with The Right to Fair Compensation and Transparency in Land Acquisition, Rehabilitation and Resettlement Act, 2013 (RFCT_LARR) and The Right to Fair Compensation and Transparency in Land Acquisition, Rehabilitation and Resettlement (Karnataka) Rules, 2015. An amount of Rs 517.50 Lakhs has been earmarked towards R&R plan.
Catchment area/Command area	NA



vpes of waste and quartery	Major waste generation is muck from excavation. Total quantity of excavated material is worked out as 7.21 MCM,
Material used for blasting and its composition as per DGMS standards.	NA
as per DGMS standards.	NA
E-Flows for the Project Is Projects earlier studied in Cumulative Impact assessment & Carrying Capacity studies (CIA&CC) for River in which project located. If yes, then E-flow with TOR/ Recommendation by EAC as per CIA&CC study of River Basin. If not the E-Flows maintain criteria for	NA S
sustaining river ecosystem. Details on provision of fish pass	NA
Project benefit including employment details (no. of employee)	1900 (1600-Labour, 300-Skilled)
Area of Compensatory Afforestation (CA) with tentative no. of plantation.	
Previous EC details	Nil

Electricity generation capacity:

Powerhouse Installed Capacity Generation of Electricity Annually	1260 MW 14616 MWH
No. of Units	6 nos. (4 X 252MW & 2 X 126 MW)

Muck Management Details:

No. of proposed disposal area/(type of land-	2, Non-forest
Forest/Pvt. land) Cross section of proposed muck area,	MD-1, 7 Ha, Capacity-12,58,640 Cum MD-2, 3 Ha, Capacity-4,86,675 Cum
Height of muck with slope.	Ht- 4.75m Within 500 m i.e. About 450 &250 m from
Distance of muck disposal area (location), from muck generation sources (project area)/River, HFL of proposed muck	Powerhouse
disposal area.	10 Ha
Total Muck Disposal Area Estimate Muck to be generated	7.21 MCM
	By road
Transportation Monitoring mechanism for Muck Disposal Transportation	Properly covered Dumper trucks will be used

Land Area Breakup:

D : 1 1 1 1	36.64 Ha
Private land Government land/Forest Land	18.66 Ha / 160.40 ha
	128.58 Ha (Upper Reservoir)
Submergence area/Reservoir area	,

Land required for project components	213.70 На

Presence of Environmentally Sensitive areas in the study area

Forest Land/ Protected Area/ Environmental Sensitivity Zone	Yes/N o	Details of Certificate/ letter/ Remarks
Reserve Forest/ Protected Forest Land	Yes	Obtained Stage-I FC on 12.07.2022
National Park	No	
Wildlife Sanctuary	No	
Archaeological sites monuments/ historical temples et	c. No	
Additional information (if any)	-	

Availability of Schedule-I species in study area- one bird species falls under Schedule I i.e. Pavo cristatus (Indian Peafowl).

Public Hearing (PH) Details

Advertisement for PH with date	05.12.2018-English. Kannada-
	06.12.2018
Date of PH	7th January, 2019
Venue	adjacent to Mallur Electrical Sub- station
Chaired by	District Collector
Main issues raised during PH	Water Availability for Agriculture, Compensation of land
No. of people attended	381

- 8. The proposal was earlier recommended by the EAC in its 22nd meeting held on 27.02.2019 for grant of Environmental Clearance with certain conditions. Based on recommendation of the EAC, the Ministry vide letter dated 4.12.2020 requested to submit Stage- I Forest Clearance. The project proponent vide letter dated 18.07.2022 submitted stage-I/In-principle approval under the Forest (Conservation) Act, 1980 for diversion of 160.4 ha. of forest land which was accorded on 12.07.2022. As the Stage- I FC was submitted after the expiry of 18 months and as per OM dated 19th June, 2014 the proposal again referred to EAC for having a relook.
- 9. The proposal was further considered by the EAC (River Valley and Hydroelectric Projects) in its 31st meeting held on 29.07.2022. The project proponent and their accredited consultant M/s R, S. Envirolink Technologies Pvt. Ltd., made a detailed presentation and have presented the EIA/EMP report. The EAC observed that EIA/EMP report is in compliance of the ToR issued for the project, reflecting the present environmental concerns and the projected scenario for all the environmental components. Issues raised during the public hearing have been duly addressed by the project proponent. The EAC after detailed deliberations on the information submitted and as presented during the meeting reiterated its earlier recommendations and recommended for grant of environmental clearance to the project for Saundatti HEP (1200 MW) Integrated Renewable Energy with Pumped Storage Project at village Karlakatti, Tehsil Saundatti, District Belgaum (Karnataka).

Q. John

- The EAC, constituted under the provision of the EIA Notification, 2006 and 10. comprising of Experts Members/domain experts in various fields, have examined the proposal submitted by the Project Proponent in desired form along with EIA/EMP report prepared and submitted by the Consultant accredited by the QCI/ NABET on behalf of the Project Proponent. The EAC noted that the Project Proponent has given undertaking that the data and information given in the application and enclosures are true to the best of his knowledge and belief and no information has been suppressed in the EIA/EMP report. If any part of data/information submitted is found to be false/ misleading at any stage, the project will be rejected and Environmental Clearance given, if any, will be revoked at the risk and cost of the project proponent.
- The recommendation of the Expert Appraisal Committee has been examined in the Ministry. The EC granted to the project/ activity is strictly under the provisions of the EIA Notification, 2006 and its amendments issued from time to time. It does not tantamount/ construe to approvals/ consent/ permissions etc. required to be obtained or standards/ conditions to be followed under any other Acts/ Rules/ Subordinate legislations, etc., as may be applicable to the project.
- Based on the proposal submitted by the project proponent and recommendations 12. of the EAC (River Valley & hydroelectric sector), Ministry of Environment, Forest and Climate Change hereby accords Environmental Clearance to the project for Saundatti HEP (1200 MW) Integrated Renewable Energy with Pumped Storage Project in an area of 228.97 ha at village Karlakatti, Tehsil - Saundatti, District - Belgaum, Karnataka by M/s Greenko Solar Energy Pvt. Ltd., under the provisions of the EIA Notification, 2006, and the amendments therein, subject to compliance of environmental safeguard conditions as recommended by the EAC as well as the standard EC conditions:-

A. Specific conditions

1. Environmental Management and Biodiversity Conservation

- (i) Rain water harvesting shall be carried out. Surplus water and harvested rain water shall be used as irrigation in area.
- (ii) Compensatory afforestation be done by Forest Department, the survival rate of plants shall be maintained more than 95%.
- (iii) Ambient Air Quality Monitoring Stations be installed and real time monitoring data be displayed at site and submitted to respective IRO, MoEF&CC regularly.
- (iv) The Environmental Management Plan (EMP) shall be strictly adhered to as submitted in the EIA/EMP report. The budgetary provisions for implementation of EMP, shall be fully utilized and not to be diverted to any other purpose. In case of revision of the project cost or due to price level change, the cost of EMP shall also be updated proportionately.
- (v) Safe and secured passage to empty the reservoir in case of leakage or any catastrophic events shall be created.
- (vi)PP should establish in house (at project site) environment laboratory for measurement of environment parameter with respect to air quality and water (surface and ground). A dedicated team to oversee environment management shall be setup which should comprise of Environment Engineers, Laboratory chemist and staff for monitoring of air, water quality parameters on routine basis.
- (vii) A detailed ecological monitoring and survey covering forestry, fisheries, wildlife and its habitat shall be done once in two years. Monitoring report shall be uploaded on the Parivesh Portal and a copy of the same be submitted to the Regional Office of MoEF&CC.

2. Socio-economic Study

(viii) Families those are losing their entire agricultural land or left with <1 Ha of their land, at least one member from such families will be getting job in project as per their qualifications.

(ix) Sport complex with multi-sport facility shall be established. The children's from

economically weaker section shall be given free of cost sport facility.

(x) Land acquired for the project shall be suitably compensated in accordance with the law of the land with the prevailing guidelines. Private land shall be acquired as per provisions of Right to Fair Compensation and Transparency in Land Acquisition, Rehabilitation and Resettlement Act, 2013.

3. Disaster Management

(xi) Solid waste generated, especially plastic waste, etc. should not be disposed of as landfill material. It should be treated with scientific approach and recycled. No use of single-use plastics be ensured.

(xii) Disposal of the excavated muck and its filling on the low-lying area with proper measures for the stabilization and greenery to minimize the impacts of the generated

construction muck shall be taken up paripassu with construction work.

(xiii) After detailed geological study of muck, re-utilization of muck during the construction of dam is to be carried out.

(xiv) Adequate protection measures should be taken up to avoid any spillage of muck to

the adjoining agricultural fields.

(xv) Muck Transportation monitoring plan shall be prepared and implemented using latest vehicle tracking technologies.

4. Miscellaneous

(xvi) The Multi-Disciplinary Committee to be constituted and the meeting of the committee be held at regular interval.

(xvii) The status of compliance will be submitted to the regional Office of the Ministry along

with six monthly compliance report.

(xviii) After 5 years of the commissioning of the project, a study shall be undertaken regarding impact of the project on the environment. The study shall be undertaken by an independent agency.

(xix) Necessary permission to be obtained for quarrying construction materials, if any required, for the project as per the EIA Notification, 2006 and as amended thereof.

- (xx) Apart from strengthening the basic amenities in the project affected villages like maintaining drinking water supply, providing health care facilities, etc. CER activities should give preference to education facilities along with amenities in Schools.
- (xxi) Provision of permanent job opportunities to project affected families and other villagers as permanent source of livelihood should be explored.

(xxii) Skill development to be provided to the habitants of affected panchayats in the trades which can give them opportunity for employment in the project.

(xxiii) The compliance of the issues raised during Public hearing be ensured in time bound manner and implementation schedule be reported in the six monthly compliance report to IRO, MoEF&CC

(xxiv) Financial provisions made for conservation of biodiversity has to be carefully monitored. The money goes to forest department, there should be a way to check

that the work on biodiversity conservation has been done to expectations.

R. La.

- 13. The Ministry reserves the right to stipulate additional conditions, if found necessary at subsequent stages and the project proponent shall implement all the said conditions in a time bound manner. The Ministry may revoke or suspend the environmental clearance, if implementation of any of the above conditions is not found satisfactory.
- 14. Concealing factual data or submission of false/fabricated data and failure comply with any of the conditions mentioned above may withdrawal of this clearance and attract action under the provisions of Environment (Protection) Act, 1986.
- 15. Any appeal against this environmental clearance shall lie with the National Green Tribunal, if preferred, within a period of 30 days as prescribed under Section 16 of the National Green Tribunal Act, 2010.
- 16. The above conditions will be enforced, inter-alia under the provisions of the Water (Prevention & Control of Pollution) Act, 1974, the Air (Prevention & Control of Pollution) Act, 1981, the Environment (Protection) Act, 1986, the Hazardous Waste (Management, Handling and Transboundary Movement) Rules, 2016 and the Public Liability Insurance Act, 1991 read with subsequent amendments therein.
- 17. This issues with the approval of the competent authority.

(Yogendra Pal Singh) Scientist 'E'

Telefax: 011-20819364

Email Id: yogendra78@nic.in

Copy to: -

- 1. The Secretary, Ministry of Water Resources, RD & GR, Shram Shakti Bhawan, Rafi Marg, New Delhi -3.
- The Secretary, Department of Forest, Environment & Ecology, Government of Karnataka, Room No. 708, Gate 2, Multi Storey Building, Dr. AmbedkarVeedhi, Bangalore - 1
- 3. The Deputy DGF (C), MoEF&CC Regional Office (SZ), KendriyaSadan, 4th Floor, E&F Wings, 17th Main Road, Koramangala II Block, Bangalore 34
- The Member Secretary, Central Pollution Control Board Parivesh Bhavan, CBD-cum-Office Complex, East Arjun Nagar, Delhi – 110 032.
- The Member Secretary, Karnataka State Pollution Control Board, ParisaraBhavan, #49, 4th & 5th Floor, Church Street, Bangalore - 1
- 6. Monitoring Cell, Ministry of Environment, Forest and Climate Change, Indira Paryavaran Bhawan, Jor bagh Road, New Delhi.

7. The District Collector, Belgaum, Karnataka.

8. Guard File/Record File/Monitoring File/Website of MoEF&CC

(Yogendra Pal Singh) Scientist 'E'

Signature Not Verified
Digitally signed by Yogendra Pal
Singh
Scientist E



INDIA NON JUDICIAL

Government of Karnataka

	-
Certificate N	$^{\circ}$

Certificate Issued Date

Account Reference

Unique Doc. Reference

Purchased by

Description of Document

Property Description

Consideration Price (Rs.)

First Party

Second Party

Stamp Duty Paid By

Stamp Duty Amount(Rs.)

IN-KA55030124449673W

12-Mar-2024 03:36 PM

NONACC (FI)/ kacrsfl08/ BAILHONGAL1/ KA-BL

SUBIN-KAKACRSFL0871460205616877W

GREENKO SOLAR ENERGY PVT LTD

Article 5(J) Agreement (in any other cases)

AGREEMENT

(Zero)

GREENKO SOLAR ENERGY PVT LTD

DCF GOKAK

GREENKO SOLAR ENERGY PVT LTD

(Five Hundred only) सत्यमव जयत



RS. 500

AR ENERGY PVT LTD. GREENKO SOLAR ENERGY PVT LTD ... Please write or type below this line

Certificate of Undertaking

M/s. Greenko Solar Energy Private Limited hereby affirm and undertakes that No labour Camp will be established on the forest land and firewood preferably alternate fuel will be provided to labourers working at the site to avoid any damage/tree felling in the forest area be established in the Forest Land.

Date: 15-03-2024 Place: Hyderabad

- The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding Any discrepancy in the details on this Certificate and as available on the website / Mobile App renders it invalid.
 The onus of checking the legitimacy is on the users of the certificate.
- In case of any discrepancy please inform the Competent Authority.

2GY PVT LTD GREENKO SOLAR ENERG



INDIA NON JUDICIAL

Government of Karnataka

e-Stamp

Certificate No.

Certificate Issued Date

Account Reference

Unique Doc. Reference

Purchased by

Description of Document

Property Description

Consideration Price (Rs.)

First Party REMERCY

Second Party

Stamp Duty Paid By

Stamp Duty Amount(Rs.)

- IN-KA55032057200432W
- 12-Mar-2024 03:36 PM
- NONACC (FI)/ kacrsfl08/ BAILHONGAL1/ KA-BL
- SUBIN-KAKACRSFL0871458642376914W
- GREENKO SOLAR ENERGY PVT LTD
- Article 5(J) Agreement (in any other cases)
- AGREEMENT
- - (Zero)
- GREENKO SOLAR ENERGY PVT LTD
- : DCF GOKAK
- GREENKO SOLAR ENERGY PVT LTD
- 500
 - (Five Hundred only)



ENKO SOLAR ENERGY PVT LTD GREENKO SOLAR ENERGY PVT LTD Please write or type below this line

Certificate of Undertaking

M/s. Greenko Solar Energy Private Limited (GSEPL) hereby affirm and undertakes that boundary of the diverted forest land will be demarcated on ground by erecting four feet high reinforced cement concrete pillars, each inscribed with its serial number, distance from pillar to pillar and GPS co-ordinates as per the directions of the concerned Divisional Forest Officer before commencement of the work.

Date: 15-03-2024 Place: Hyderabad

Statutory Alert:

- The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding Any discrepancy in the details on this Certificate and as available on the website / Mobile App renders it invalid.
- 2. The onus of checking the legitimacy is on the users of the certificate.
- In case of any discrepancy please inform the Competent Authority.





PGY PVT LTD GREENKO SOLAR ENERGY

AR ENERGY PVT LTD

LTD GREENKO SOLAR ENERG



INDIA NON JUDICIAL

Government of Karnataka

e-Stamp

Company of the Control	Carry Philadelphia	ATM WELLS
Cort	ficate	NA

Certificate Issued Date

IT LTD. GREENIKO SOLAR ENERGY PV

Account Reference

Unique Doc. Reference

Purchased by RECARO S.

Description of Document

Property Description

Consideration Price (Rs.)

First Party

Second Party NERGY P

Stamp Duty Paid By

Stamp Duty Amount(Rs.)

IN-KA55022293189530W

12-Mar-2024 03:33 PM

NONACC (FI)/ kacrsfl08/ BAILHONGAL1/ KA-BL

SUBIN-KAKACRSFL0871473661377120W KO SO

GREENKO SOLAR ENERGY PVT LTD

Article 5(J) Agreement (in any other cases)

: AGREEMENT

(Zero)

: GREENKO SOLAR ENERGY PVT LTD

: DCF GOKAK

: GREENKO SOLAR ENERGY PVT LTD

500

(Five Hundred only) स्टिनिय जायर



GREENKO SOLAR ENERGY PVT LTD. GREENKO SOLAR ENERGY PVT LTD Please write or type below this line

Certificate of Undertaking

M/s. Greenko Solar Energy Private Limited hereby affirm and undertakes that no additional or new path will be constructed inside the forest area for transportation of Ener construction materials for execution of the project work.

Date: 15-03-2024 Place: Hyderabad

- The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding Any discrepancy in the details on this Certificate and as available on the website / Mobile App renders it invalid.
- 2. The onus of checking the legitimacy is on the users of the certificate.
- In case of any discrepancy please inform the Competent Authority.



INDIA NON JUDICIAL

Government of Karnataka

Rs. 500

e-Stamp

0			EN L
Ger	tifica	ie iv	O.

Certificate Issued Date

Account Reference

Unique Doc. Reference

Purchased by

Description of Document

Property Description

Consideration Price (Rs.)

First Party R ENERGY

Second Party

Stamp Duty Paid By

Stamp Duty Amount(Rs.)

IN-KA55033345479310W

- 12-Mar-2024 03:37 PM
- NONACC (FI)/ kacrsfl08/ BAILHONGAL1/ KA-BL
- : SUBIN-KAKACRSFL0871456882321445W
- GREENKO SOLAR ENERGY PVT LTD
- : Article 5(J) Agreement (in any other cases)
- AGREEMENT
- : 0
 - (Zero)
- : GREENKO SOLAR ENERGY PVT LTD
- : DCF GOKAK
- : GREENKO SOLAR ENERGY PVT LTD
 - 500
 - (Five Hundred only)

Aradel .

RS. 500



GREENKO SOLAR ENERGY PVT LTD. GREENKO SOLAR ENERGY PVT LTD.

Please write or type below this line.

Certificate of Undertaking

M/s. Greenko Solar Energy Private Limited hereby affirm and undertakes that the Total Forest area diverted 160.40 Ha shall be used for purpose granted in diversion proposal

Date: 15-03-2024 Place: Hyderabad Name: Surya Prakash D Authorized Signatory

Statutory Alert:

- The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding Any discrepancy in the details on this Certificate and as available on the website / Mobile App renders it invalid.
- 2. The onus of checking the legitimacy is on the users of the certificate.
- 3. In case of any discrepancy please inform the Competent Authority.

236Y PVT LTD. GREENKO SOLAR ENERGY PVT Q SOLAR ENERGY PVT LTD GREENKO

TO GREENKO SOLAR ENERG

AR ENERGY PVT LTD GRE



INDIA NON JUDICIAL

Government of Karnataka

e-Stamp

NA 1216	Buckeye	2000	A172 TOTAL	
Carl	ifina	-	NIA.	
11991	1110 224	10-9	IMO.	

Certificate Issued Date

Account Reference

Unique Doc. Reference

Purchased by

Description of Document

Property Description

Consideration Price (Rs.)

First Party

Second Party

Stamp Duty Paid By

Stamp Duty Amount(Rs.)

IN-KA55023451594977W

12-Mar-2024 03:33 PM

NONACC (FI)/ kacrsfl08/ BAILHONGAL1/ KA-BL

SUBIN-KAKACRSFL0871470819380061W

GREENKO SOLAR ENERGY PVT LTD

Article 5(J) Agreement (in any other cases)

AGREEMENT

(Zero)

GREENKO SOLAR ENERGY PVT LTD

DCF GOKAK

: GREENKO SOLAR ENERGY PVT LTD

: 500

(Five Hundred only) सत्यमव जायत



- Please write or type below this line

BREERKO SOLAR ENERGY PVT LTD. GREENKO SOLAR ENERGY PVT LTD

Certificate of Undertaking

M/s. Greenko Solar Energy Private hereby affirm and undertakes that the Total Forest area diverted shall not be used for any purpose other than those shown in diversion proposal.

Date: 15-03-2024 Place: Hyderabad

Name: Surya Prakash. D **Authorized Signatory**

Statutory Alert:

- The authenticity of this Stamp certificate should be verified at 'www.shcilestamp.com' or using e-Stamp Mobile App of Stock Holding. Any discrepancy in the details on this Certificate and as available on the website / Mobile App renders it invalid.
 The onus of checking the legitimacy is on the users of the certificate.
- 3. In case of any discrepancy please inform the Competent Authority,

CIN: U40108TG2010PTC067974



Annexure-19

Certificate of Undertaking

M/s. Greenko Solar Energy Private Limited hereby affirm and undertakes that the forest land proposed to be diverted shall under no circumstances be transferred to any other agencies, department or person without prior approval of Govt. of India

Date: 15-03-2024

Place: Hyderabad

CIN: U40108TG2010PTC067974



Annexure-20

Certificate of Undertaking

M/s. Greenko Solar Energy Private Limited hereby affirm and undertakes that no damage will be done to the flora and fauna of the adjoining project area.

Date: 15-03-2024

Place: Hyderabad

CIN: U40108TG2010PTC067974



Annexure-21

Certificate of Undertaking

M/s. Greenko Solar Energy Private Limited hereby affirm and undertakes that the layout plan of the proposal shall not be changed without the prior approval of the Central Government.

Date: 15-03-2024

Place: Hyderabad

CIN: U40108TG2010PTC067974



Annexure-22

Certificate of Undertaking

M/s. Greenko Solar Energy Private Limited hereby affirm and undertakes that the period of diversion under this approval shall be co-terminus with the period of lease granted or the project life, whichever is less.

Date: 15-03-2024

Place: Hyderabad





ಖಶೇ**ಫ ರಾಜ್ಯ** ಪತ್ರಕೆ

ಭಾಗ-IV-A ಬೆಂಗಳೂರು, ಶನಿವಾರ, ಅಕ್ಟೋಬರ್ ೧೭, ೨೦೧೫ (ಆಶ್ವಯುಜ ೨೫, ಶಕ ವರ್ಷ ೧೯೩೭) ನಂ. ೧೧೧೬ Part-IV-A Bengaluru, Wednesday, October 17, 2015 (Aashwayuja 25, Shaka Varsha 1937 No. 1116

REVENUE SECRETARIAT NOTIFICATION

No. RD 152 AQB 2013, Bangalore, Dated 17 Oct 2015

Whereas the draft of the Right to Fair Compensation and Transparency in Land Acquisition, Rehabilitation and Resettlement (Karnataka) Rules, 2014 was published as required by section 112 of the Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013) in Notification No. RD 152 AQB 2013, dated: 21-06-2014, in Part IV-A of the Karnataka Gazette (Extraordinary) dated: 21-06-2014 & 11-07-2014 inviting objections or suggestions from all the persons likely to be affected thereby within fifteen days from the date of its publication in the official Gazette.

Whereas the said Gazette was made available to the public on 21-06-2014 & 11-07-2014.

And Whereas, objections and suggestions received in this behalf within the period specified above have been considered by the State Government.

Now, therefore, in exercise of the powers conferred by section 109 of the Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013) the Government of Karnataka hereby makes the following rules, namely:-

RULES CHAPTER I

PRELIMINARY

- 1. Title and commencement. (1) These rules may be called 'The Right to Fair Compensation and Transparency in Land Acquisition, Rehabilitation and Resettlement (Karnataka) Rules, 2015".
 - (2) They shall come into force from the date of their publication in the Official Gazette.
 - 2. **Definitions.-** In these rules, unless the context otherwise requires:-
 - a) "Act" means the 'Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013);
 - b) "Appropriate Government" means the State Government and includes the Deputy Commissioner of the District.
 - c) 'Deputy Commissioner' means the Deputy Commissioner of a revenue district and includes Special or Additional Deputy Commissioner or Assistant Commissioner, and any other officer authorized by State Government to perform the duties of a Deputy Commissioner under the Act.
 - d) "Form" means form appended to these rules;
 - e) "Social Impact Assessment" means a social impact assessment study made under sub section (1) of section 4;
 - f) "Social Impact Management Plan" means a plan prepared by the authority conducting the social impact assessment study under sub-section (6) of section 4;
 - g) 'Gram Sabha' means the Grama Sabha as defined in clause (16) of section 2 of the Karnataka Panchayat Raj Act, 1993 (Karnataka Act 14 of 1993).

award after getting the previous approval of the State Government, through Commissioner, Rehabilitation and Resettlement.

- (11) The Deputy Commissioner shall recover any excess amount paid to land owners due to correction of award, after giving due notice to all such persons and in case of any default or refusal to pay, the same may be recovered as arrears of land revenue, besides initiating penal action against the defaulter.
- **31.** Purchases by Person other than Specified Person:-(1) The provisions of section 46 of the Act, relating to rehabilitation and resettlement shall apply in the rural areas or urban areas, in the cases where any person 'other than specified person' purchase land through private negotiations with the owners of the land;
 - (a) to an extent extending more than **500** acres of dry land and/or **50** acres of irrigated land in rural areas and 100 acres of dry land and 10 acres of irrigated land in urban areas for industrial purpose and infrastructural purpose projects
 - (b) to an extent extending more than **100** acres of dry land in rural or urban area for purpose of housing, education or any other purposes.

Subject to any further revision as may be notified by the State Government

32. Limits of Acquisition of Irrigated Multi Cropped Land:-

- (1) Acquisition of irrigated multi cropped land, in aggregate for all projects, shall not exceed **10**% of the total irrigated multi-cropped land of the state and **5**% of the total irrigated multi cropped land for each district. Further this limitation does not apply for acquisition of lands for public purpose namely linear projects and resettlement of any project displaced families. This limit of extent of land is to be revised, based on the recommendations of an expert group consisting of representatives of agriculture, farmers, industry etc, and once in every two years constituted by the State Government.
- **33.** Rehabilitation and Resettlement Project Committee (1) The Committee constituted under Section 45 of the Act under the chairmanship of Deputy Commissioner or the authorized officer shall have its first meeting when a draft Rehabilitation and Resettlement Scheme has been prepared by the Administrator. It shall discuss the draft R&R Scheme and make necessary suggestions and recommendations and send to Commissioner, Rehabilitation and Resettlement for approval and publication. Thereafter, in subsequent meetings, the Committee shall meet and review the progress of the Rehabilitation and Resettlement once in three months until the process of resettlement is concluded.
- (2) For the purpose of discussing the post-implementation of social audits, the Committee shall meet once in six months.
- (3) The non-official members of the Committee shall get a travelling allowance at the rate specified, from time to time, by the State Government for the Government servants of Group-A Category.
- (4) The Committee can visit the affected area and discuss with the affected families if it so desires and pay site visits to the resettlement areas to monitor the resettlement process.
- **34. Procedure of State Monitoring Committee:-** (1) The State Monitoring Committee shall be chaired by the Chief Secretary to State Government with representation from heads of departments of all requiring bodies and experts in the field of Rehabilitation and Resettlement.
- (2) The State Monitoring Committee shall have its first meeting for reviewing and monitoring the implementation of Rehabilitation and Resettlement Scheme for the Project within a month of the publication of the approved Rehabilitation and Resettlement Scheme by the Commissioner for Rehabilitation and Resettlement under section 18, and thereafter in the subsequent meetings the State Monitoring Committee meeting shall be held after six months. If the Committee desires, then it can have its meeting even before the period of six months.
- (3) The allowances payable to the experts associated with the Committee shall be as those of the Commissioner for Rehabilitation and Resettlement or Secretary to Government.
- **35. Establishment of Land Acquisition, Rehabilitation and Resettlement Authority and their service conditions:-** (1) The State Government shall establish at least one Authority for each Revenue Division for speedy disposal of disputes relating to land acquisition, compensation, Rehabilitation and Resettlement and said Authority shall function as per the notification made by the State Government.

CIN: U40108TG2010PTC067974



Annexure-24

Certificate of Undertaking

M/s. Greenko Solar Energy Private Limited hereby affirm and undertakes to explore the possibility of translocation of maximum number of trees identified to be felled and ensure that any tree felling will be done only when it is unavoidable and that too under strict supervision of the State Forest Department.

Date: 15-03-2024

Place: Hyderabad

CIN: U40108TG2010PTC067974



Annexure-25

Certificate of Undertaking

M/s. Greenko Solar Energy Private Limited hereby affirm and undertakes that the Ministry of Environment, Forests & Climate Change may stipulate any other conditions from time to time in the interest of conservation, protection and development of forests & wildlife.

Date: 15-03-2024

Place: Hyderabad

CIN: U40108TG2010PTC067974



Annexure-26

Certificate of Undertaking

M/s. Greenko Solar Energy Private Limited hereby affirm and undertakes that the annual self - compliance report in respect of the stated conditions to the State Government, concerned Integrated Regional Office and to the Ministry by end of March every year regularly.

Date: 15-03-2024

Place: Hyderabad

Name: Surya Prakash. D Authorized Signatory

Energ

CIN: U40108TG2010PTC067974



Annexure-27

Certificate of Undertaking

M/s. Greenko Solar Energy Private Limited hereby affirm and undertakes that all the provisions of all Acts, Rules, Regulations, Guidelines, Hon'ble Court Order (s) and NGT Order (s) pertaining to this project, if any, for the time being in force, as applicable to the project.

Date: 15-03-2024

Place: Hyderabad

CIN: U40108TG2010PTC067974



Annexure-28

Certificate of Undertaking

M/s. Greenko Energies Private Limited hereby affirm and undertakes that the violation of Stage-I conditions will amount to violation of Forest (Conservation) Act, 1980 and action would be taken as prescribed in para 1.21 of Chapter 1 of the Handbook of comprehensive guidelines of Forest (Conservation) Act, 1980 as issued by this Ministry's letter No. 5-2/2017-FC dated 28.03.2019.

Date: 15-03-2024

Place: Hyderabad

Government of India Ministry of Environment, Forest and Climate Change (Forest Conservation Division)

Indira Paryavaran Bhawan Jor bagh Road, Aliganj New Delhi - 1100 03 Dated:\2"July, 2022

To,
The Additional Chief Secretary (Forests),
Ecology and Environment Department,
Government of Karnataka,
Bengaluru.

Sub: Proposal for diversion of 160.4 ha. of forest land in Sy. No.138 and 146 of Karlakatti Village, Sy. No.128,129 and 130 of Chakrageri Village and Sy. No.3 and 4 of Kagihal Village, Savadatti (Saundatti) Taluk, Belagavi District (Ghataprabha Division Gokak) for construction of Standalone Pumped Storage Component of Saundatti Integrated Renewable Energy Project (IREP) in favour of the M/s. Greenko Solar Energy Private Limited, Bengaluru, Karnataka State (Online Proposal No. FP/KA/HYD/37723/2018). -regarding.

Sir/Madam,

I am directed to refer to the Government of Karnataka's letter No. FEE 57 FLL 2021 (e) dated 17th November, 2021 on the above mentioned subject, seeking prior approval of Central Government under Section-2 (ii) of the Forest (Conservation) Act, 1980, and to say that the said proposal has been examined by the Forest Advisory Committee constituted by the Central Government under Section-3 of the aforesaid Act.

2. After careful consideration of the proposal of the Government of Karnataka and on the basis of the recommendations of the Forest Advisory Committee, the Central Government hereby agrees to accord stage-I/In-principle approval under the Forest (Conservation) Act, 1980 for diversion of 160.4 ha. of forest land in Sy. No.138 and 146 of Karlakatti Village, Sy. No.128,129 and 130 of Chakrageri Village and Sy. No.3 and 4 of Kagihal Village, Savadatti (Saundatti) Taluk, Belagavi District (Ghataprabha Division Gokak) for construction of Standalone Pumped Storage Component of Saundatti Integrated Renewable Energy Project (IREP) in favour of the M/s. Greenko Solar Energy Private Limited, Bengaluru, Karnataka State, subject to the following conditions:-

A: Conditions which need to be complied prior to handing over of forest land by the State Forest Department and compliance is to be submitted prior to Stage-II approval:

Rink 12/04/22

- i. The User Agency shall transfer online, the Net Present Value (NPV) of the forest land being diverted (i.e. 160.4 ha of forest land) under this proposal, as per this Ministry's issued vide letters dated 06.01.2022 and 22.03.2022. The requisite funds shall be transferred through online portal into National Authority CAMPA account of the State Concerned;
- ii. The State Government is requested to submit the Study report about the impact on Aquatic faunal species of the reservoir due to the project before the grant of Stage-II approval;
- iii. A joint survey of all the proposed 5 survey numbers for CA plantation be carried out with the help of Revenue & Forest Department in presence of the legal stakeholders to finalize the net area of the plantation free from all encumbrances. Illegal encroachments, if any, identified after the joint demarcation should be evicted as per the laws in force;
- iv. The proposed CA land (both NFL and DFL), as identified by the State Forest Department should be notified as either PF or RF by the State Government prior to Stage-II approval;
- v. The non-forest land proposed for CA shall be transferred and mutated in the name of Forest Department and notified as RF/PF prior to Stage-II approval. A copy of the original notification declaring the non-forest land under Section 4 or Section 29 of the Indian Forest Act, 1927, or under the relevant section of the State Forest Act as the case may be, will be submitted by the State Government prior to Stage-II approval;
- vi. The land identified for the purpose of CA shall be clearly depicted on a Survey of India topo sheet of 1:50,000 scale;
- vii. The cost of compensatory afforestation at the prevailing wage rates as per compensatory afforestation scheme and the cost of survey, demarcation and erection of permanent pillars if required on the CA land shall be deposited through online e-portal into the CAMPA account in advance with the Forest Department by the project authority. The CA will be maintained for 10 years. The scheme may include appropriate provision for anticipated cost increase for works scheduled for subsequent years;
- viii.All the funds received from the user agency under the project shall be transferred/deposited in CAMPA account only through e-portal (https://parivesh.nic.in/).
- ix. The copy of approved CATplan, if applicable shall be submitted in accordance to this Ministry's guidelines issued and commensurate funds shall be deposited in the account of National Authority, CAMPA through on-line portal;
- x. The compliance report shall be uploaded on e-portal (https://parivesh.nic.in/).
- xi. State Government shall complete the settlement of rights, in term of the Scheduled Tribes and Traditional Forest Dwellers (Recognition of Forest Rights) Act, 2006, if any, on the forest land to be diverted and submit the documentary evidence, as prescribed by this Ministry's letter No. 11-9/1998-FC (Pt.) dated 03.08.2009 read with 05.07.2013, in support thereof;
- xii. The correct and complete KML files of diverted area and the CA areas shall be uploaded on the E-green watch portal with all requisite details;

Rink Li

B: Conditions which need to be complied on field after handing over of forest land to the user agency by the State Forest Department but the compliance in form of undertaking shall be submitted and compliance is to be submitted prior to Stage-II approval:

- i. Legal status of the diverted forest land shall remain unchanged;
- ii. The Forest land will be handed over only after required non-forest land for the project is handed over by the user agency;
- iii. Existing natural regeneration of local species should be encouraged by way of singling and promoting the growth of promising shoots;
- iv. Planting of tall plants, watering and fencing to the plantation shall be carried out to protect the plantation in future from various biotic pressure including possible illegal encroachments. The maintenance of the plantation should be done accordingly as per the model approved by the State Government;
- v. The Compensatory Afforestation shall be taken up by the Forest Department over NFL/DFL at the cost of the user agency. As far as possible, a mixture of local indigenous species shall be planted and monoculture of any species may be avoided. With provision for ten years on subsequent maintenance;
- vi. Additional amount of the NPV of the diverted forest land, if any, becoming due after finalization of the same by the Hon'ble Supreme Court of India on receipt of the report from the Expert Committee, shall be charged by the State Government from the User Agency. The User Agency shall furnish an undertaking to this effect;
- vii.The cost of felling of trees shall be deposited by the User Agency withy the State Forest Dept;
- viii. The user agency shall carry out muck disposal at pre-designated sites in such a manner so as to avoid rolling down;
- ix. The dumping area for a muck disposal shall be stabilized and reclaimed by planting suitable species by the user agency at the cost of project under the supervision of State Forest Department. Retaining walls and terracing shall be carried out to hold the dumping material in the place. Stabilization and reclamation of such dumping sites shall be completed before handing over the same to the State Forest Department in a time bound manner as per plan;
- x. The State Government and the user agency shall ensure that the trees available between full reservoir level (FRL) and FRL-4 meters are not felled;
- xi. The user agency shall undertake afforestation along with periphery of the reservoir;
- xii. The user agency shall provide free water for forestry related projects;
- xiii.User agency shall restrict the felling of trees to minimum number in the diverted forest land and the trees shall be felled under the strict supervision of the State Forest Department and the cost of felling of trees shall be deposited by the User Agency with the State Forest Department;
- xiv. The User Agency shall obtain the Environment Clearance as per the

Rink Li

- provisions of the Environmental (Protection) Act, 1986, if required;
- xv.No labour camp shall be established on the forest land and the User Agency shall provide fuels preferably alternate fuels to the labourers and the staff working at the site so as to avoid any damage and pressure on the nearby forest areas;
- xvi.The boundary of the diverted forest land shall be demarcated on ground at the project cost, by erecting four feet high reinforced cement concrete pillars, each inscribed with its serial number, distance from pillar to pillar and GPS co-ordinates;
- xvii.No additional or new path will be constructed inside the forest area for transportation of construction materials for execution of the project work;
- xviii. The forest area shall be used for the purpose of which it is granted. The total forest land utilized for the project shall not exceed i.e. 160.4 ha;
- xix. The forest land shall not be used for any purpose other than that specified in the project proposal;
- xx. The forest land proposed to be diverted shall under no circumstances be transferred to any other agency, department or person without prior approval of the Central Government;
- xxi. No damage to the flora and fauna of the adjoining area shall be cause;
- xxii. The layout plan of the mining plan/ proposal shall not be changed without the prior approval of the Central Government;
- xxiii. The Forest Clearance will be for a period co-terminus with the lease period specified in the lease agreement. The State govt. will submit the lease agreement documents specified in the lease agreement;
- xxiv.The User Agency shall implement the R&R plan as per the R&R policy of State Govt. in Consonance with national R&R policy, Govt. of India before the commencement of the project work. The said R&R plan will be monitored by the State Govt./IRO of MoEF&CC along with indicators for monitoring and expected observable milestones, if applicable;
- xxv. The concerned Divisional Forest Officer, will monitor and take necessary mitigative measures to ensure that there is no adverse impact on the forests in the surrounding area;
- xxvi. The user agency shall explore the possibility of translocation of maximum number of trees identified to be felled and shall ensure that any tree felling shall be done only when it is unavoidable and that too under strict supervision of the State Forest Department;
- XXVII. Any other condition that the Ministry of Environment, Forest and Climate Change may stipulate from time to time in the interest of conservation, protection and development of forests & wildlife shall be carried with by the State Government and user agency;
- xxviii. The User Agency shall submit the annual self -compliance report in respect of the above stated conditions to the State Government, concerned Integrated

Rink Light 12/07/22

Regional Office and to this Ministry by the end of March every year regularly; xxix. The user agency shall comply all the provisions of the all Acts, Rules, Regulations, Guidelines, Hon'ble Court Order (s) and NGT Order (s) pertaining to this project, if any, for the time being in force, as applicable to the project; and

xxx. Violation of any of these conditions will amount to violation of Forest (Conservation) Act, 1980 and action would be taken as prescribed in para 1.21 of Chapter 1 of the Handbook of comprehensive guidelines of Forest (Conservation) Act, 1980 as issued by this Ministry's letter No. 5-2/2017-FC dated 28.03.2019;

After receipt of compliance report on fulfillment of the conditions mentioned above, the proposal shall be considered for final approval under Section-2 of the Forest (Conservation) Act, 1980. Transfer of forest land shall not be affected till final approval is granted by the Central Government in this regard.

Yours faithfully,

(Rinku Kumari)

Assistant Inspector General of Forests

Copy to: -

- The Principal Chief Conservator of Forests (HoFF), Government of Karnataka, Bengaluru.
- 2. The Regional Officer, Integrated Regional Office, MoEF&CC, Bengaluru.
- 3. The Nodal Office (FCA), Forest Department, Government of Karnataka, Bengaluru.
- 4. User Agency.
- 5. Monitoring Cell, FC Division, MoEF & CC, New Delhi, for uploading.

Government of India Ministry of Environment, Forest and Climate Change (Forest Conservation Division)

**

Indira Paryavaran Bhawan, Jor Bagh Road, Aliganj New Delhi: 1100 03 Dated: 21st September, 2023

To, The Addl. Chief Secretary, Forest, Ecology and Environment Dept., Govt. of Karnataka.

Sub: Proposal for diversion of 160.4 ha. of forest land in Sy. No.138 and 146 of Karlakatti Village, Sy. No.128,129 and 130 of Chakrageri Village and Sy. No.3 and 4 of Kagihal Village, Savadatti (Saundatti) Taluk, Belagavi District (Ghataprabha Division Gokak) for construction of Standalone Pumped Storage Component of Saundatti Integrated Renewable Energy Project (IREP) in favour of the M/s. Greenko Solar Energy Private Limited, Bangaluru, Karnataka State (Online Proposal No.FP/KA/HYD/37723/2018) ..-reg.,

Sir,

I am directed to refer to Govt. of Karnataka letter No. FEE 57 FLL 2021 (e) dated 17.03.2023 07.06.2023 and 28.08.2023 on the above-mentioned subject seeking approval of Central Government for accepting the change of CA land. In this regard, it is informed that the matter was discussed in the Advisory Committee (AC) in its meeting held on 11.09.2023. The detailed minutes of the said AC meeting are uploaded at parivesh.nic.in.

- 2. After going through the facts of the proposal and submissions made by the Nodal Officer, the Central Govt. hereby accepts the revised CA land i.e. 78.1 ha in two parcels (i.e. 32.15 ha and 45.95 ha) in Sy. Nos. 1/5, 1/7 & 1/9 of Kundacheri village (45.95 ha.) and Sy Nos. 84/2 & 84/7 of Sannapulikotu village (32.15 ha) of Kodagu District identified by the User Agency with a condition that: -
 - (i) The newly identified CA land of 78.1 ha in two parcels (i.e. 32.15 ha and 45.95 ha) in Sy. Nos. 1/5, 1/7 & 1/9 of Kundacheri village (45.95 ha.) and Sy Nos. 84/2 & 84/7 of Sannapulikotu village (32.15 ha) of Kodagu District and the part of CA land earlier identified i.e. 88.9 ha (total 78.1+88.9= 167 ha) shall be transferred and mutated in the name of Forest Department and notified as RF/PF prior to Stage-II approval. A copy of the original notification declaring the non-forest land under Section 4 or Section 29 of the Indian Forest Act, 1927, or under the relevant section of the State Forest Act as the case may be will be submitted by the State Government prior to Stage-II approval.

This issues with the approval of Competent Authority.

Yours faithfully, Sd/(Dr. Dheeraj Mittal)
Assistant Inspector General of Forests

Copy to: -

1/53608/2023

- 1. The Principal Chief Conservator of Forests (HoFF), Government of Karnataka, Bengaluru.
- 2. The DDGF(C), Regional Office, MoEF&CC, Bengaluru.
- 3. The Nodal Office (FCA) Forest Department, Government of Karnataka, Bengaluru.
- 4. User Agency.
- 5. Monitoring Cell, FC Division, MoEF & CC, New Delhi, for uploading.

ಉಲ್ಲೇಖ ಸಂಖ್ಯೆ : IMR154D161D8F20DF9



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	103	ಸ್ವಾಧೀನತೆ ರೀತಿ	ಕ್ರಯ
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಚರ್ ನೊಂದಣಿ	ಸಂಖ್ಯೆ	AUD-1-04422-2022-23
ಗ್ರಾಮ	ಚಿಮೆಗಾಂವ	MR ಸಂಖ್ಯೆ	H19	ದಿನಾಂಕ	19/12/2022
					(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
57/*/1	ಬಾಬುರಾವ ತಂ ಮಲಬಾ -	10.39.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	10.39.00.00	
57/*/2	ಪಂಡರಿನಾಥ ಬಿನ್ ಮಲಬಾ ಋಣಗಳು : ಋಣಗಳು : [MR T77/2022-2023MR 57/2011-2012]	12.10.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T77/2022-2023MR 57/2011- 2012]	12.10.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	

	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 07:59:56 PM





ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	89	ಸ್ವಾಧೀನತೆ ರೀತಿ	ಕ್ರಯ
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04416-2022-23
ಗ್ರಾಮ	ದಾಬಕಾ	MR ಸಂಖ್ಯೆ	H32	ದಿನಾಂಕ	17/12/2022
					(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
117/*/1	ಎಕನಾಥ ತಂ ಮಾಧವರಾವ - ಋಣಗಳು : ಋಣಗಳು : [MR T154/2020-2021]	6.03.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	6.03.00.00	
117/*/3	ವಿಜಯ ತಂ ಸಂಗ್ರಾಮ ಋಣಗಳು : ಋಣಗಳು : [MR T154/2020-2021]	2.01.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	2.01.00.00	
117/*/4	ಚಂದರಬಾಯಿ ಗಂ ಮಾಧವರಾವ ಋಣಗಳು : ಋಣಗಳು : [MR 6.04.00 T154/2020-2021]		Forest Department on behalf of The Governor of Karnataka R/p by Deputy Conservator of Forests.Territorial Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	6.04.00.00	
117/*/5	ದೀಪಕ ತಂ ಗಂಗಾರಾಮ ಋಣಗಳು : ಋಣಗಳು : [MR T42/2022- 2023MR T13/2022-2023MR T180/2017-2018;]	2.02.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T42/2022-2023MR T13/2022-2023MR T180/2017-2018;]	2.02.00.00	
117/*/6	ಅಶೋಕ ತಂ ಪುಂಡಲಿಕ ಋಣಗಳು : ಋಣಗಳು : [MR T154/2020-2021]	2.01.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	2.01.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
		ಸಹಿ/-
ಮ್ಯುಚೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ದೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed on: 30-12-2022 07:57:17 PM

ಉಲ್ಲೇಖ ಸಂಖ್ಯೆ : IMR154D161D8FD4FC4



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	94	ಸ್ವಾಧೀನತೆ ರೀತಿ	ಕ್ರಯ
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04423-2022-23
ಗ್ರಾಮ	ದಾಬಕಾ	MR ಸಂಖ್ಯೆ	H38	ದಿನಾಂಕ	19/12/2022
					(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
123/*/1 ಬಾಲಾಜಿ ತಂದೆ ಶಂಕರ -		3.22.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ	3.22.00.00	
123/*/2	ವೆಂಕಟ ತಂದೆ ಕಾಶಿರಾಮ - ಋಣಗಳು : ಋಣಗಳು : [MR T13/2022- 2023MR T15/2021-2022MR T20/2016-2017]		Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T13/2022-2023MR T15/2021-2022MR T20/2016-2017]	3.23.00.00	
123/*/3	ವಂಕಟ ತಂ ರಘ - ಋಣಗಳು : ಋಣಗಳು : [MR 2/2006- 2007ವ್ಯವಸ್ಥಾಪಕರು ಎಸ್ ಬಿ ಎಚ್ ಬೀದರ ದಲ್ಲಿ ರೂ,6,10,000/-ಗಳಲ್ಲಿ ಅದವು.]	29.33.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR 2/2006-2007ವ್ಯವಸ್ಥಾಪಕರು ಎಸ್ ಬಿ ಎಚ್ ಬೀದರ ದಲ್ಲಿ ರೂ,6,10,000/-ಗಳಲ್ಲಿ ಅಡವು.]	29.33.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
		ಸಹಿ/-
ಮ್ಯುಚೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ದೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 08:01:08 PM



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಚರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	97	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04418-2022-23	
ಗ್ರಾಮ	ದಾಬಕಾ	MR ಸಂಖ್ಯೆ	H41	ದಿನಾಂಕ	19/12/2022	
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
124/*/1	ಪದ್ಮಿಣಬಾಯಿ ಕೋಂ ನಾಮದೇವ ಋಣಗಳು : ಋಣಗಳು : [MR T47/2022-2023MR T43/2022- 2023MR T66/2017-2018;]	3.03.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T47/2022-2023MR T43/2022-2023MR T66/2017-2018;]	3.03.00.00	
124/*/2	ಬಾಬು ತಂ ಉಮಲಾ ರಾಠೋಡ - ಋಣಗಳು : ಋಣಗಳು : [MR T13/2022-2023MR T198/2017- 2018;]	3.00.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T13/2022-2023MR T198/2017-2018;]	3.00.00.00	
124/*/3	ಸಂದೀಪ ಬಿನ್ ಸುರೇಶ	5.20.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ	5.20.00.00	
124/*/4	ಮಹಾನಂದ ಕೋಂ ಕೊಂಡೀಬಾ ಋಣಗಳು : ಋಣಗಳು : [MR T154/2020-2021]	5.20.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	5.20.00.00	
124/*/5	ನಾಗನಾಥ ಬಿನ್ ಅರ್ಜುನ	5.02.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ	5.02.00.00	
	ಉಮಾಕಾಂತ ಬಿನ್ ಅರ್ಜುನ	ಮೇಲಿನ ಜಂಟಿ			
	ವಿಠಾಬಾಯಿ ಕೋಂ ಶಾಮ	ಮೇಲಿನ ಜಂಟಿ			
124/*/6	ಗಣಪತಿ ತಂ ಸಾಯಣ್ಣ - ಋಣಗಳು : ಋಣಗಳು : [MR T10/2022-2023MR T1/2013- 2014]	3.05.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T10/2022-2023MR T1/2013- 2014]	3.05.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	

	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 08:03:08 PM ಉಲ್ಲೇಖ ಸಂಖ್ಯೆ : IMR154D161D8FA6C8B



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	93	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04425-2022-23	
ಗ್ರಾಮ	ದಾಬಕಾ	MR ಸಂಖ್ಯೆ	H37	ದಿನಾಂಕ	19/12/2022	
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
125/*/2	ಲಕ್ಷ್ಮಿ ಬಾಯಿ ಗಂ. ಬಾಲಾಜಿ - ಋಣಗಳು : ಋಣಗಳು : [MR T1/2019-2020MR T6/2011-2012MR 8/2010-2011ಪ್ರಾ.ಕೃ.ಪ.ಸ.ಬ್ಯಾಂಕ ನಿ. ದಾಬಕಾ,ರೂ,50000/-; ಮುಖ್ಯಕಾರ್ಯನಿರ್ವಾಹಕರು ಪ್ರಾ.ಕೃ.ಪ.ಸ. ಬ್ಯಾಂಕ ನಿ . ದಾಬಕಾ . ;100000;CEO PKPSಬ್ಯಾಂಕ್ ದಾಬಕಾ ಚ . ;300000]	4.38.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T1/2019-2020MR T6/2011-2012MR 8/2010-2011ಪ್ರಾ.ಕೃ .ಪ.ಸ.ಬ್ಯಾಂಕ ನಿ. ದಾಬಕಾ,ರೂ,50000/-; ಮುಖ್ಯಕಾರ್ಯನಿರ್ವಾಹಕರು ಪ್ರಾ.ಕೃ .ಪ.ಸ. ಬ್ಯಾಂಕ ನಿ . ದಾಬಕಾ .;100000;CEO PKPSಬ್ಯಾಂಕ್ ದಾಬಕಾ ಚ . ;300000]	4.38.00.00	
125/*/3	ಬಾಲಾಜಿ ತಂ ಶ್ರೀಪತಿ - ಋಣಗಳು : ಋಣಗಳು : [MR T68/2015-2016MR 50/2011-2012; ಮುಖ್ಯಕಾರ್ಯನಿರ್ವಾಹಕರು ಪ್ರಾ.ಕೃ.ಪ.ಸ. ಬ್ಯಾಂಕ ನಿ ದಾಬಕಾ ;100000;ಪಿ.ಕೇ.ಪಿ.ಎಸ್. ದಾಬಕಾ . ;200000]	4.38.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ : ಇತರೆ ಋಣಗಳು : ಋಣಗಳು : [MR T68/2015-2016MR 50/2011-2012; ಮುಖ್ಯಕಾರ್ಯನಿರ್ವಾಹಕರು ಪ್ರಾ.ಕೃ.ಪ.ಸ. ಬ್ಯಾಂಕ ನಿ ದಾಬಕಾ ;100000;ಪಿ.ಕೇ.ಪಿ.ಎಸ್. ದಾಬಕಾ . ;200000]	4.38.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷೆಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಟೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 08:00:27 PM ಉಲ್ಲೇಖ ಸಂಖ್ಯೆ : IMR154D161D8F8E81A



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	96	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04420-2022-23	
ಗ್ರಾಮ	ದಾಬಕಾ	MR ಸಂಖ್ಯೆ	H40	ದಿನಾಂಕ	19/12/2022	
			(ವಿಸ್ತೀರ್ಣ ಎಕರೆ ಮತ್ತು ಗುಂಚೆಗಳಲ್ಲಿ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
126/*/1	ಪಂಡರೀನಾಥ ತಂ ದಶರಥ - ಋಣಗಳು : ಋಣಗಳು : [MR T154/2020- 2021]	8.03.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	8.03.00.00	
126/*/2	ರುಕ್ಮಣಿಬಾಯಿ ಗಂ ಪಂಡರೀನಾಥ -	8.03.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ	8.03.00.00	
126/*/3	ಬಾಬುರಾವ ತಂ ದಶರಥ ಧಮನಸುರ - ಋಣಗಳು : ಋಣಗಳು : [MR T41/2022- 2023MR T13/2022-2023MR T193/2017-2018MR 53/2007-2008]	16.06.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ : ಇತರೆ ಋಣಗಳು : ಋಣಗಳು : [MR T41/2022-2023MR T13/2022-2023MR T193/2017-2018MR 53/2007-2008]	16.06.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
-	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಟೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 08:02:25 PM ಉಲ್ಲೇಖ ಸಂಖ್ಯೆ : IMR154D161D8FECAFA



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	91	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04417-2022-23	
ಗ್ರಾಮ	ದಾಬಕಾ	MR ಸಂಖ್ಯೆ	H34	ದಿನಾಂಕ	17/12/2022	
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
127/*/1	ಹಾವಗಿರಾವ ತಂ ಪಂಡು -	8.28.00.00	Forest Department,On Behalf of the Government of Karnataka Represented by the Deputy Conservator of Forests . ಬಿನ್ - ಸಂಬಂಧ : ಸಂಬಂಧ :ಇತರೆ	8.28.00.00	
127/*/2	ಶಕುಂತಲಾಬಾಯಿ ಗಂ ಬಾಬುರಾವ -	8.27.00.00	Forest Department,On Behalf of the Government of Karnataka Represented by the Deputy Conservator of Forests . ಬಿನ್ - ಸಂಬಂಧ : ಇತರೆ	8.27.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 07:58:42 PM



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	90	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂ ಖ್ಯೆ	AUD-1-04414-2022-23	
ಗ್ರಾಮ	ದಾಬಕಾ	MR ಸಂಖ್ಯೆ	H33	ದಿನಾಂಕ	17/12/2022	
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
134/*/1	ಗೋವಿಂದ ತಂ ಬಾಬು -	0.08.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o	0.08.00.00	
			ಸಂಬಂಧ : ಸಂಬಂಧ :ಇತರೆ		
	ನಿರ್ಮಲಾ ಕೋಂ ಧನಾಜಿ ರೊಡೆ		Forest Department on behalf of The Governor of Karnataka R/p by Deputy Conservator of Forests.Territorial Bidar C/o		
134/*/2	ಋಣಗಳು : ಋಣಗಳು : [MR T192/2017- 2018;ಮುಖ್ಯಾ ಕಾರ್ಯಾನಿರ್ವಾಹಕರು ಪಿ.ಕೆ.ಪಿ.ಎಸ್. ಸಂಘ ನಿ.ದಾಬಕಾ-ಸಿ ;300000]	10.05.00.00	ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T192/2017- 2018;ಮುಖ್ಯಾ ಕಾರ್ಯಾನಿರ್ವಾಹಕರು ಪಿ.ಕೆ.ಪಿ.ಎಸ್. ಸಂಘ ನಿ.ದಾಬಕಾ-ಸಿ ;300000]	10.05.00.00	
	ಪಂಡರಿನಾಥ ತಂದೆ ಕೋಂಡಿಬಾ - ಋಣಗಳು : ಋಣಗಳು : [MR T29/2016-	10.06.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o		
134/*/3	134/*/3 ಬುಡಿಗಳು . ಮರ್ಚಗಳು . [MR 129/2016- 2017;ಮುಖ್ಯ ಕಾರ್ಯನಿರ್ವಾಹಕರು ಪಿ.ಕೆ.ಪಿ.ಎಸ.ಬ್ಯಾಂಕ ನಿ. ದಾಬಕಾ ಸಿ ;300000]		ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T29/2016-2017;ಮುಖ್ಯ ಕಾರ್ಯನಿರ್ವಾಹಕರು ಪಿ.ಕೆ.ಪಿ.ಎಸ.ಬ್ಯಾಂಕ ನಿ. ದಾಬಕಾ ಸಿ. . ;300000]	10.06.00.00	
134/*/4	ಮಾಧವರಾವ ತಂ ಯಾದು - ಹಕ್ಕುಗಳು : ಹಕ್ಕುಗಳು: [VSSSN DBK Rs 10 000/- M No 4/-ದಿ/10 7 98]	0.07.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o	0.07.00.00	
	13.10,000, W.140.4, W/10.7.50]		ಸಂಬಂಧ : ಸಂಬಂಧ :ಇತರೆ		
134/*/6	ಬಾಲಾಜಿ ತಂ ಬಾಬು -	0.08.00.00	Forest Department on behalf of The Governor of Karnataka R/p by Deputy Conservator of Forests.Territorial Bidar C/o	0.08.00.00	
	Rs.Ĭ0,000/- Mॅ.No.4/-ゐ/10.7.98]		ಸಂಬಂಧ : ಸಂಬಂಧ :ಇತರೆ Forest Department on behalf of The Governor of Karnataka R/p by Deputy		

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಟೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 07:58:02 PM ಉಲ್ಲೇಖ ಸಂಖ್ಯೆ : IMR154D161D8F58F83



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	95	ಸ್ವಾಧೀನತೆ ರೀತಿ	ಕ್ರಯ
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04421-2022-23
ಗ್ರಾಮ	ದಾಬಕಾ	MR ಸಂಖ್ಯೆ	H39	ದಿನಾಂಕ	19/12/2022
			(ವಿಸ್ತೀರ್ಣ ಎಕರೆ ಮತ್ತ		

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
136/*/1	ಮಾಧವರಾವ ತಂ ಯಾದು - ಹಕ್ಕುಗಳು : ಹಕ್ಕುಗಳು: [VSSSN DBK Rs.10,000/-]	0.05.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	0.05.00.00	
136/*/2	ಪ್ರವಿನ ತಂದೆ ಪಂಡರಿನಾಥ - ಋಣಗಳು : ಋಣಗಳು : [MR T154/2020-2021]	6.32.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T154/2020-2021]	6.32.00.00	
136/*/7	ಬಾಲಾಜಿ ತಂ ಬಾಬು -	0.05.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	0.05.00.00	
136/*/8	ಗೋವಿಂದ ತಂ ಬಾಬು -	0.05.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	0.05.00.00	

136/*/4	ಸಿವಾಜಿ ತಂ ಯಾದು - ಹಕ್ಕುಗಳು : ಹಕ್ಕುಗಳು: [VSSSN DBK Rs.10,000/- M.NO.4/- ದಿ/7.10.98]		Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	3.07.00.00	
136/*/5	ಮಾಧವರಾವ ತಂ ಯಾದು - ಹಕ್ಕುಗಳು : ಹಕ್ಕುಗಳು: [VSSSN DBK Rs.10,000/- M.NO.7/- ದಿ/7.10.98]	3.07.00.00	Forest Department on behalf of The Governor of Karnataka R/p by Deputy Conservator of Forests.Territorial Division Bidar C/o . ಸಂಬಂಧ : ಸಂಬಂಧ :ಇತರೆ	3.07.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಟೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 08:01:46 PM ಉಲ್ಲೇಖ ಸಂಖ್ಯೆ : IMR154D161D8FFC0BF



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ	
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	144	ಸ್ವಾಧೀನತೆ ರೀತಿ	ಕ್ರಯ	
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04979-2022-23	
ಗ್ರಾಮ	ದಾಬಕಾ	MR ಸಂಖ್ಯೆ	H45	ದಿನಾಂಕ	07/01/2023	
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಂ			

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಪರಾ
128/*/1	ಕಾಂತಾಬಾಯಿ ಗಂ ವಂಕಟರಾವ - ಹಕ್ಕುಗಳು : ಹಕ್ಕುಗಳು: [VSSSN DBK 10,000] ಋಣಗಳು : ಋಣಗಳು : [MR T83/2016-2017MR 41/2010-2011ಪ್ರಾ.ಕೃ.ಪ.ಸ.ಬ್ಯಾಂಕ ನಿ. ದಾಬಕಾ ರೂ,50000/-;ವ್ಯವಸ್ಥಾಪಕರು ಹೆಚ್ ಡಿ ಎಫ್ ಸಿ ಬ್ಯಾಂಕ ಭಾಲ್ಕಿ . ;951665]	15.31.00.00	Forest Department,On Behalf of the Governor of Karnataka Represented by the Deputy Conservator of Forests,Territorial Di ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T83/2016-2017MR 41/2010-2011ಪ್ರಾ.ಕೃ.ಪ.ಸ.ಬ್ಯಾಂಕ ನಿ. ದಾಬಕಾ ರೂ,50000/-;ವ್ಯವಸ್ಥಾಪಕರು ಹೆಚ್ ಡಿ ಎಫ್ ಸಿ ಬ್ಯಾಂಕ ಭಾಲ್ಕಿ . ;951665]	15.31.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 18-01-2023	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 18-01-2023		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 18-01-2023 05:33:43 PM ಉಲ್ಲೇಖ ಸಂಖ್ಯೆ : IMR154D161D8F6CD0D



ಮುದ್ರಿತ ದಿನಾಂಕ : 12-03-2024

ಮ್ಯುಟೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಬೀದರ	ವಹಿವಾಟು ವರ್ಷ	2022-2023	ಬದಲಾವಣೆ ರೀತಿ	ತಿಳುವಳಿಕೆ ಚೀಟಿ		
ತಾಲ್ಲೂಕು	ಕಮಲನಗರ	ವಹಿವಾಟು ಸಂಖ್ಯೆ	92	ಸ್ವಾಧೀನತೆ ರೀತಿ	ಕ್ರಯ		
ಹೋಬಳಿ	ದಾಬಕಾ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	AUD-1-04415-2022-23		
ಗ್ರಾಮ	ದಾಬಕಾ	MR ಸಂಖ್ಯೆ	H35	ದಿನಾಂಕ	17/12/2022		
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)				

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
136/*/3	ಗಜರಾಬಾಯಿ ಕೋಂ ಬಾಬು ಋಣಗಳು : ಋಣಗಳು : [MR T22/2022- 2023MR T14/2022-2023MR T114/2017-2018;]	6.15.00.00	Forest Department,On Behalf of the Government of Karnataka Represented by the Deputy Conservator of Forests . ಬಿನ್ - ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T22/2022-2023MR T14/2022-2023MR T114/2017-2018;]	6.15.00.00	

ಮ್ಯುಟೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-12-2022	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಕಮಲನಗರ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-12-2022		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ದಾಬಕಾ

Signed By : Sanjeevkumar Signed on : 30-12-2022 07:59:19 PM 3/12/24, 11:00 PM BHOOMI ONLINE

ಉಲ್ಲೇಖ ಸಂಖ್ಯೆ : IMR10DFA0ED0329170



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಕೊಡಗು	ವಹಿವಾಟು ವರ್ಷ	2023-2024	ಬದಲಾವಣೆ ರೀತಿ	ತಿಳುವಳಿಕೆ ಚೀಟಿ		
ತಾಲ್ಲೂಕು	ಮಡಿಕೇರಿ	ವಹಿವಾಟು ಸಂಖ್ಯೆ	40	ಸ್ವಾಧೀನತೆ ರೀತಿ	ಕ್ರಯ		
ಹೋಬಳಿ	ಭಾಗಮಂಡಲ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	MDK-1-02487-2023-24		
ಗ್ರಾಮ	ಕುಂದಚ್ಚೇರಿ	MR ಸಂಖ್ಯೆ	H13	ದಿನಾಂಕ	22/11/2023		
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)				

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ಷರಾ
1/*/5	ಶ್ರೀಮತಿ ಕೊಲ್ಲಿರ ಗೌರಮ್ಮ ಕೋಂ ಕೆ.ಕೆ. ಮುದ್ದಪ್ಪ ಋಣಗಳು : ಋಣಗಳು : [MR T40/2022-2023]	29.53.00.00	THE Honourable GOVERNER OF KARNATAKA C/o MADIKERI ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T40/2022-2023]	29.53.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-11-2023	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಚೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಮಡಿಕೇರಿ		ಸಹಿ/-
ಮ್ಯುಟೇಶನ್ ಆದೇಶದ ದಿನಾಂಕ : 30-11-2023		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ಭಾಗಮಂಡಲ

Signed By : DUDDACHOWDE GOWDA SHIVAKUMAR Signed on : 30-11-2023 10:35:09 AM

3/12/24, 11:01 PM BHOOMI ONLINE

ಉಲ್ಲೇಖ ಸಂಖ್ಯೆ : IMR10DFA0ED033A961



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಕೊಡಗು	ವಹಿವಾಟು ವರ್ಷ	2023-2024	ಬದಲಾವಣೆ ರೀತಿ	ತಿಳುವಳಿಕೆ ಚೀಟಿ		
ತಾಲ್ಲೂಕು	ಮಡಿಕೇರಿ	ವಹಿವಾಟು ಸಂಖ್ಯೆ	39	ಸ್ವಾಧೀನತೆ ರೀತಿ	ಕ್ರಯ		
ಹೋಬಳಿ	ಭಾಗಮಂಡಲ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	MDK-1-02478-2023-24		
ಗ್ರಾಮ	ಕುಂದಚ್ಚೇರಿ	MR ಸಂಖ್ಯೆ	H12	ದಿನಾಂಕ	21/11/2023		
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)				

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
1/*/7	ಕೊಲ್ಲಿರ ಕಾವೇರಪ್ಪ ಬಿನ್ ಮುದ್ದಪ್ಪ ಋಣಗಳು : ಋಣಗಳು : [MR T39/2022-2023]	34.50.00.00	THE HONOURABLE GOVERNOR OF KARNATAKA REPRESENTED BY DEPUTY CONSERVATOR OF FOREST , MADIKERI H/o madikeri range ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T39/2022-2023]	34.50.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 29-11-2023	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಮಡಿಕೇರಿ		ಸಹಿ/-
ಮ್ಯುಚೇಶನ್ ಆದೇಶದ ದಿನಾಂಕ : 29-11-2023		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ಭಾಗಮಂಡಲ

Signed By : DUDDACHOWDE GOWDA SHIVAKUMAR Signed on : 29-11-2023 12:03:35 PM

3/12/24, 11:02 PM BHOOMI ONLINE

ಉಲ್ಲೇಖ ಸಂಖ್ಯೆ : IMR10DFA0ED034466D



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಕೊಡಗು	ವಹಿವಾಟು ವರ್ಷ	2023-2024	ಬದಲಾವಣೆ ರೀತಿ	ತಿಳುವಳಿಕೆ ಚೀಟಿ		
ತಾಲ್ಲೂಕು	ಮಡಿಕೇರಿ	ವಹಿವಾಟು ಸಂಖ್ಯೆ	32	ಸ್ವಾಧೀನತೆ ರೀತಿ	ಕ್ರಯ		
ಹೋಬಳಿ	ಭಾಗಮಂಡಲ	ಮೂಲ	ಸಬ್ ರಿಜಿಸ್ಟರ್ ನೊಂದಣಿ	ಸಂಖ್ಯೆ	MDK-1-01812-2023-24		
ಗ್ರಾಮ	ಕುಂದಚ್ಚೇರಿ	MR ಸಂಖ್ಯೆ	H11	ದಿನಾಂಕ	23/09/2023		
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)				

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	చిస్తిఁణ౯	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
1/*/9	ಕೊಲ್ಲಿರ ಎಂ. ಉಮೇಶ್ - ಋಣಗಳು : ಋಣಗಳು : [MR T41/2022-2023]	49.52.00.00	THE HONOURABLE GOVERNOR OF KARNATAKA REPRESENTED BY DEPUTY CONSERVATOR OF FOREST , MADIKERI H/o MADIKERI RANGE ಸಂಬಂಧ : ಸಂಬಂಧ :ಇತರೆ ಋಣಗಳು : ಋಣಗಳು : [MR T41/2022-2023]	49.52.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 03-10-2023	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಟೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಮಡಿಕೇರಿ		ಸಹಿ/-
ಮ್ಯುಚೇಶನ್ ಆದೇಶದ ದಿನಾಂಕ : 03-10-2023		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ಭಾಗಮಂಡಲ

Signed By : ANUB SEBASTIAN Signed on : 03-10-2023 08:13:27 AM 3/12/24, 11:03 PM BHOOMI ONLINE

ಉಲ್ಲೇಖ ಸಂಖ್ಯೆ : IMR10DFA0ED0353FE6



ಮುದ್ರಿತ ದಿನಾಂಕ : 12-03-2024

ಮ್ಯುಚೇಶನ್ ರಿಜಿಸ್ಟರ್ ಪ್ರತಿ

ಜಿಲ್ಲೆ :	ಕೊಡಗು	ವಹಿವಾಟು ವರ್ಷ	2023-2024	ಬದಲಾವಣೆ ರೀತಿ	ತಿಳುವಳಿಕೆ ಚೀಟಿ
ತಾಲ್ಲೂಕು	ಮಡಿಕೇರಿ	ವಹಿವಾಟು ಸಂಖ್ಯೆ	33	ಸ್ವಾಧೀನತೆ ರೀತಿ	ಕ್ರಯ
ಹೋಬಳಿ	ಭಾಗಮಂಡಲ	ಮೂಲ	ಸಬ್ ರಿಜಿಸ್ಚರ್ ನೊಂದಣಿ	ಸಂ ಖ್ಯೆ	MDK-1-02486-2023-24
ಗ್ರಾಮ	ಸಣ್ಣ ಪುಲಿಕೋಟು	MR ಸಂಖ್ಯೆ	H14	ದಿನಾಂಕ	22/11/2023
			(ವಿಸ್ತೀರ್ಣ ಎಕರೆ ಮತ್ತು ಗುಂಟೆಗಳಲ್ಲಿ)		

ಬಾಧಿತವಾದ ಸರ್ವೆ ಮತ್ತು ಹಿಸ್ಸಾ ನಂ	ಹಕ್ಕು ಬದಲಾವಣೆ ಮಾಡಿದವರು	ವಿಸ್ತೀರ್ಣ	ಹಕ್ಕು ಬದಲಾವಣೆ ಪಡೆದವರು	ವಿಸ್ತೀರ್ಣ,	ತಪಾಸಣೆ ಅಧಿಕಾರಿ ರುಜು/ ಷರಾ
84/*/2	ಎಸ್.ರಾಘವೇಂದ್ರ ಶಾಸ್ತ್ರಿ ಬಿನ್ ಪೌತಿ ನಾರಾಯಣ ಶಾಸ್ತ್ರ- ಬೆಂಗಳೂರು	9.60.00.00	THE HONOURABLE GOVERNOR OF KARNATAKA REPRESENTED BY DEPUTY CONSERVATOR OF FOREST , MADIKERI C/o madikeri range ಸಂಬಂಧ : ಸಂಬಂಧ :ಇತರೆ	9.60.00.00	
84/*/7	ಎಸ್.ರಾಘವೇಂದ್ರ ಶಾಸ್ತ್ರಿ ಬಿನ್ ಪೌತಿ ನಾರಾಯಣ ಶಾಸ್ತ್ರ- ಬೆಂಗಳೂರು	69.85.00.00	THE HONOURABLE GOVERNOR OF KARNATAKA REPRESENTED BY DEPUTY CONSERVATOR OF FOREST , MADIKERI C/o madikeri range ಸಂಬಂಧ : ಸಂಬಂಧ :ಇತರೆ	69.85.00.00	

ಮ್ಯುಚೇಶನ್ ಆದೇಶದ ವಿವರ :	ರಾಜಸ್ವ ನಿರೀಕ್ಷಕರ ಆದೇಶ ದಿನಾಂಕ : 30-11-2023	
	ಪೂರಕ ಮಾಹಿತಿಗಳು	
	1.ಉದ್ದೇಶಿತ ಮ್ಯುಟೇಶನ್ ನಮೂನೆ 12 ನ್ನು ಗ್ರಾಮದಲ್ಲಿ ಪ್ರಚುರಪಡಿಸಲಾಗಿದೆ.	
	2.ಉದ್ದೇಶಿತ ಮ್ಯುಚೇಶನ್ ನಮೂನೆ 21 ನ್ನು ಆಸಕ್ತರಿಗೆ ಜಾರಿ ಮಾಡಲಾಗಿದೆ.	
	3.ನಿಗದಿತ ಅವಧಿಯೊಳಗೆ ಯಾರಿಂದಲಾದರೂ ಆಕ್ಷಪಣೆಗಳು ಬಂದಿರುವುದಿಲ್ಲ.	
	4.ನಿಗದಿತ ಅವಧಿಯೊಳಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದಿಲ್ಲ.	
	5.ಸರ್ಕಾರದ ವತಿಯಿಂದ ಆಕ್ಷೇಪಣೆ ಇಲ್ಲ.	
	6.ಈ ಜಮೀನು ಪರಿಶಿಷ್ಠ ಜಾತಿ / ಪಂಗಡದವರಿಗೆ ಮಂಜೂರಾದ ಜಮೀನಾಗಿರುವುದಿಲ್ಲ.	
	7.ಭೂ ಮಂಜೂರಾತಿ ಅಥವಾ ಇತರೆ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ.	
	ಪ್ರಯುಕ್ತ ಮ್ಯುಚೇಶನ್ ಅಂಗೀಕರಿಸಿದೆ.	
ಮೊಕ್ಕಾಂ : ಮಡಿಕೇರಿ		ಸಹಿ/-
ಮ್ಯುಚೇಶನ್ ಆದೇಶದ ದಿನಾಂಕ : 30-11-2023		ರಾಜಸ್ವ ನಿರೀಕ್ಷಕರು
ಮೊತ್ತ : Rs. ರೂ 25 (4 ಪುಟಗಳವರೆಗೆ), ಪ್ರತಿ ಹೆಚ್ಚುವರಿ ಪುಟಕ್ಕೆ (5 ನೇ ಪುಟದಿಂದ) ರೂ 5		ಹೋಬಳಿ : ಭಾಗಮಂಡಲ

Signed By : DUDDACHOWDE GOWDA SHIVAKUMAR Signed on : 30-11-2023 10:36:02 AM